

## DCX SYSTEMS LIMITED CIN: L31908KA2011PLC061686

(Formerly known as DCX Cable Assemblies Pvt Ltd)

**Certified Regd. Off. Add.:** Aerospace SEZ Sector, Plot Nos. 29,30 and 107, Hitech Defence and Aerospace Park, Kavadadasanahalli,

Bengaluru Rural – 562110, Karnataka, India

Email:cs@dcxindia.com

**Tel:** 080-67119555

Web:www.dcxindia.com

### August 05, 2023

BSE Limited	National Stock Exchange of India Ltd
P J Towers	Exchange Plaza, C-1, Block G
Dalal Street, Fort	Bandra Kurla Complex, Bandra (E)
Mumbai – 400001	Mumbai – 400051
Scrip Code – 543650	Symbol – DCXINDIA

Dear Sir/Madam,

**Sub: Advertisement in Newspapers** 

In pursuance of Regulations 30 and 47 of the SEBI (Listing Obligations and Disclosure Requirements) Regulations, 2015, please find enclosed herewith the newspaper advertisement clippings of the publication of the Unaudited Financial Results (Standalone & Consolidated) of the Company for the Quarter ended June 30,2023, duly published in Financial Express (All India Edition) on 5<sup>th</sup> August 2023 and in regional newspaper of Samyuktha Karnataka (Bengaluru Edition) on 5<sup>th</sup> August 2023.

The copies of newspaper advertisement will also be hosted on the Company's website at www.dcxindia.com.

Please take the same on your records.

Thanking you,

Yours faithfully,

For DCX Systems Limited

Nagaraj R Dhavaskar Company Secretary, Legal & Compliance Officer M. No: F12503 FINANCIAL EXPRESS

# Consumer spending in India to exceed \$4 trillion by 2030

E-comm to be one of the key drivers behind the increase

**GEETIKA SRIVASTAVA** New Delhi, August 4

CONSUMER SPENDING IN India is expected to exceed \$4 trillion by 2030, growing at a compounded annual growth rate (CAGR) of 10%, according to a recent report by ecommerce enablement platform Shiprocket and Open Network for Digital Commerce (ONDC).

The 'eCommerce In The New Bharat And Its Future' report, released along the sidelines of Shiprocket's flagship SHIVIR summit, 2023, stated that factors such as technological innovation in consumer products, higher internet penetration, a strong local consumer ecosystem, evolving consumer habits, increasing female workforce participation, policy support in the form of Make in India and 'Aatmanirbhar Bharat', and a working age majority in 2030 (as opposed to 42 years in China and 40 years in the US) will all be behind this development.

Moreover, as millennials and Gen Z are set to constitute 77% of India's population by 2030, brands focusing on them will greatly benefit, the report pointed out. Spending on categories such as food, housing, apparel, transport and communication, and per-

**CONSUMER SPENDING** Per capita % of GDP 1,210 Source: SHIPROCKET \*Projection

sonal care is expected to increase two times by 2030

E-commerce will be one of the key drivers behind the increased consumer spending, the report said, pointing out that nearly 80% of consumers today prefer shopping online at marketplaces.

About 76% of consumers prefer to prepay, the report revealed. Unified Payments Interface (UPI), meanwhile, emerged as the most preferred prepay option (57%), followed by credit cards (31%), and other payment with a median age of 31 years options such as wallets, net banking, and debit cards (12%).

UPI's popularity will lead to a 34% decrease in cash transactions and 88% increase in digital payments by 2026, the report predicted.

The report said that fashion and lifestyle (48%) emerged as the "mostshopped" category currently, followed by electronics (32%) and groceries (30%). More-

over, over half of Indian consumers surveyed said quality was the most important factor when making purchase

decisions online.

There is still a lot of room for improvement, the report stated. "Surprisingly, over 72% of Indian brands do not sell internationally, presenting significant opportunities for expansion," the report said, pointing out that over 38% of brands are still uncertain about how to sell overseas, even though countries such as the USA remain an appealing market for another 38% of brands.

Meanwhile, both Indian and international consumers have shown keen interest in buying Indian products.

While 40% of brands believe all channels combined together drive maximum sales for them rather than only one channel, 38% believe efficient logistics (both domestic and international) is currently the biggest challenge they face.

## Will achieve new milestones in ESG journey: ICICI Bank

**FE BUREAU** Mumbai, August 4

ICICI BANK IS confident of achieving new milestones in its environmental, social, and corporate governance (ESG) journey, chairman Girish Chandra Chaturvedi said in the bank's ESG report on Friday.

"Our social agenda is an integral driver of our ESG journey and we further expanded our social outreach during fiscal 2023," the report said.

The bank aims to create an In 2022-23 impact on soci-(April-March), the ety and environbank has allocated ment through around ₹463 crore subsidiary ICICI Foundation for in CSR activities Inclusive

Growth (ICICI Foundation). Through Foundation, the

bank extends support to the government and charitable institutions by providing ambulances, blood donation, blood transport vehicles, dialysis machines, and other health equipments.

The latest report comes after the bank announced that it will donate ₹1,200 crore towards Tata Memorial Centre, an institution that runs cancer treatment and research centres across India. This is the largest contribution to the Tata Memorial Centre from any institution, rural and semi-urban areas.



Girish Chandra Chaturvedi, chairman, ICICI Bank

and the initiative will likely be completed by 2027. In 2022-

23(April-March), the bank has allocated around ₹463 crore in CSR activities. Apart from this,

the bank is focused

on promoting rural and inclusive banking by providing working capital loans for growing crops and financing

of post-harvest activities, financing against warehouse receipts, term loans for farm equipment, and personal loans among others.

It has identified four main ecosystems in the rural market, namely: farmers, dealers, selfemployed people and microentrepreneurs with comprehensive banking solutions. In 2022-23, the bank has funded 338,520 self-help groups (SHGs), and around 51% of its business centres were set up in

**Particulars** 

Net Profit for the period (before Tax, Exceptional and/or

Net Profit for the period before Tax (after Exceptional and/or

year, which were subjected to limited reivew by the Stuatutory Auditors.

**Total Income from Operations** 

Extraordinary items)

Extraordinary items)

Place: Mumbai

(Rs.in Millions)

Year Ended

( AUDITED)

12,536.34

857.72

857.72

716.81

734.98

193.45

5,473.76

8.44

8.44

Place : Mumbai

Date: 04.08.2023

Date: August 4, 2023

## FROM THE FRONT PAGE

## Flip-flop: Govt defers import restrictions

THE GOVERNMENT HAD announced a modified version of IT Hardware productionlinked incentive scheme in May with an outlay of ₹17,000 crore. While the deadline for companies to apply for PLI-IT Hardware 2.0 is August 30, only HP and another company, the name of which is not yet disclosed, has so far sought to join the scheme, where benefits are linked to milestones of incremental production.Tillnow,about 44 companies have registered themselves on the official portal for the scheme.

In the earlier version of the ₹7,350-crore PLI scheme, applications of 14 companies including Dell, ICT (Wistron), Rising Stars Hi-Tech (Foxconn), Lava, Dixon, and Optiemus Electronics, were approved. However, only two companies – Dell and Bhagwati – were able to meet FY22 targets.

India's imports of "computers and laptops" stood at \$14.1 billion in FY23, while the total inward shipments of electronic goods were to the tune of \$73.5

billion. In"personal computer" (desktop, laptop, palmtop) imports of \$5.3 billion in the last financial year, items worth \$4.1 billion came from China.

According to the Thursday's DGFT notification, import of the specified electronic products under the new licensing policy would be allowed for actual users and importers with prior experience.

Government sources told FE that once the licensing system comes into effect, after the transition period, each licence will be valid for one year, with the facility for renewal. A single business enterprise can get multiple licences through their various subsidiaries, the sources added.

Chandrasekhar said: "this is not at all about licence raj. It is about regulating imports to ensure trusted and verifiable systems and ensuring India tech eco-system uses trusted and verified systems only, (whether imported and/or domestically manufactured)." According to the minister, it is the government's objective to reduce import dependency and increase domestic manufacturing of this category of products.

"We are in talks with companies and addressing their con-

cerns. Once a company applies, the licence will be given as quickly as five minutes," an official source said, adding that this will not increase the prices of such devices or lead to supply shortage.

Asenior commerce ministry official said on Friday that the restrictions would help the government replicate the success achieved in manufacturing and assembly of smart phones in the IT hardware space too. Another intent of the move, the official said, is to address trade imbalance with China.

The official said there is excess capacity in manufacturing of personal computers, laptops and tablets and companies that have created these facilities have complained that imports from China are impacting their business plans. "So it (the import curbs) will help them to produce given their capacities," he said.

Global exports of PC/laptops were \$163 billion in 2022 of which China has a share of 81% followed by Germany at 3%. "China looks unbeatable as they make all components. Any new country willing to make laptops has to initially import most such components from China," the commerce ministry official added.

## MapmyIndia Q1 net profit rises 32%

Year Ended

31.03.2023

40,676.48

40,086.06

40,086.06

CE INFOSYSTEMS, WHICH operates the MapmyIndia brand, on Friday said its consolidated net profit grew 32% to ₹32 crore for the June 2023 year-on-year (Y-o-Y) to ₹89.4 against ₹28 crore in the March quarter. It had posted a net crore, the company said. Map-

30.06.2023

2,611.60

2,319.59

2,319.59

SW HOLDINGS LIMITED

CIN: L67120MH2001PLC217751

Registered Office: Village Vasind, Taluka - Shahapur Dist. Thane - 421604

Website: www.jsw.in Phone: 022 42861000/02527-220022 Fax: 022 42863000/ 02527-220020

EXTRACT OF UNAUDITED FINANCIAL RESULTS FOR THE QUARTER ENDED 30™ JUNE. 2023

Quarter Ended

2,445.15

2,321.73

2,321.73

31.03.2023

Standalone

30.06.2022

1,880.27

1,754.76

1,754.76

profit of ₹24 crore in the yearago period, according to a BSE filing. The revenue for the justended quarter increased 38%

30.06.2023

2,611.60

2,319.59

2,319.59

myIndia's revenue during the reported quarter was ₹65 crore. Sequentially, the company

recorded a 13% rise in net profit 2023 quarter.

Consolidated

30.06.2022

1,880.27

1,754.76

1,754.76

For JSW Holdings Limited

Whole time Director, CEO & CFO

Manoj Kumar Mohta

(DIN: 02339000)

**Quarter Ended** 

31.03.2023

2,445.15

2,321.73

2,321.73

(₹ in Lakhs)

Year Ended

31.03.2023

40,676.48

40,086.06

40,086.06

## **Ex-Microsoft India** head Maheshwari back at Honeywell

FE BUREAU Bengaluru, August 4

**HONEYWELLON FRIDAY** announced that Anant Maheshwari will join as president and CEO of Honeywell's high growth region portfolio, effective September 4, 2023. He will succeed Ben Driggs, who will be taking



Maheshwari

SI.

No.

2.

another leadership role in the company. Maheshwari will be a

> corporate officer of the company, reporting directly to Honeywell CEO Vimal Kapur and will be located in Dubai. month, Microsoft announced that its India president

Anant Maheshwari has resigned from his position to pursue other interests outside. Kapur, said, "Anant's experience over the last two decades

proves that he has an ability to deliver

impactful results for a diverse set of indus-

tries. He is the right person to continue to

deliver our local-to-local presence and

**PARTICULARS** 

Net Profit / (Loss) for the period (before Tax, **Exceptional and/or Extraordinary items**)

Net Profit / (Loss) for the period before tax (after Exceptional /or and Extraordinary items)

Net Profit / (Loss) for the period after

Total Comprehensive Income for the period [Comprising Profit / (Loss) for the

**Comprehensive Income (after tax)**]

Reserves (excluding Revaluation Reserve)

Earnings Per Share (of Rs.2/- each) (for continuing and discontinued operations)

**Total Income from Operations** 

tax (after Exceptional and/or

period (after tax) and Other

Paid-up Equity Share Capital (Face value of Rs.2/- per share)

Extraordinary items)

(Not Annualised) 1. Basic (Rs)

2. Diluted (Rs)

expand Honeywell's business."

1-10-140/1, 'GURUKRUPA', Ashok Nagar, Hyderabad-500 020.

SI	act of the Unaudited Financial Results for the Quarter e	Quarter ended	Quarter ended	Quarter ended	(Rs.in lacs Year ended
No.	PARTICULARS	30.06.2023 Un-audited	31.03.2023 Audited	30.06.2022 Un-audited	31.03.2023 Audited
1.	Total income from operations (net)	4033.98	4584.22	3406.01	15415.05
2.	Net Profit / (Loss) for the period (before Tax, Exceptional and/or Extraordinary items)	(174.03)	(71.24)	44.41	(562.70
3.	Net Profit / (Loss) for the period before tax (after Exceptional and/or Extraordinary items)	(174.03)	(71.24)	44.41	(562.70
4.	Net Profit for the period after tax (after Extraordinary items)	(172.81)	34.16	23.66	(446.47
5.	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	(172.81)	21.23	23.66	(459.40
6.	Equity Share Capital	777.39	777.39	777.39	777.39
7.	Reserves (excluding Revaluation Reserve as shown in the Balance Sheet of previous year)	-		-	22100.53
8.	Earnings Per Share (of Rs. 10/- each) (for continuing and discontinued operations) - 1. Basic: 2. Diluted:	(2.22)	0.44	0.30	(5.74

The above results have been reviewed by the Audit Committee at its meeting held on 03.08.2023

accordance with the above said Ind. AS.

Obligations and Disclosure Requirements) Regulations, 2015.

. The above is an extract of detailed format of Financial Results for the Quarter ended 30.06.2023 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the said Quarterly Financial Results are available on the websites of BSE Limited and National Stock Exchange of India Limited at www.bseindia.com and at www.nseindia.com and company's website at www.kakatiyacements.com.

Place: Hyderabad Date: 04.08.2023 FOR KAKATIYA CEMENT SUGAR & INDUSTRIES LTD. SD/- P. VEERAIAH CHAIRMAN AND MANAGING DIRECTOR

CONSOLIDATED

2,132.54

64.71

64.71

55.68

55.94

154.80

0.72

0.72

**Quarter Ended** 

5,105.45

504.36

504.36

411.26

428.99

193.45

4.25

4.25

2,435.72 4,146.3	554.90	33,149.51
		00,110.01
0,346.85 (175,833.39	(461,251.30)	(54,499.23)
1,109.72 1,109.73	1,109.40	1,109.72
22/2007/00/2017	noomass.	1,939,880.25
21.95 37.40	5.00	298.72
21.94 37.3	5.00	298.65
		()
	N. II takan On Daniel	and District
ck Exchanges - www.hsen	iuia.com, www.us	emuia.com anu on
d year to date figures upto	third quarter of the	relevant financial
1	,109.72 1,109.73 21.95 37.40 21.94 37.33 r Regulation 33 of the SEE ck Exchanges - www.nsein	,109.72 1,109.72 1,109.40 21.95 37.40 5.00

In terms of Sec. 133 of the Companies Act, 2013, the company has adopted Indian Accounting Standards (Ind.AS) w.e.f. 1" April 2017 and these financial results have been prepared in

CIN: L31908KA2011PLC061686. Website: www.dcxindia.com. Telephone: + (91) (80) 67119555

**Year Ended** 

(UNAUDITED) (AUDITED) (AUDITED) (AUDITED) (AUDITED) (AUDITED)

861.03

861.03

720.12

738.29

193.45

8.47

8.47

5,477.13

30.06.2023 | 31.03.2023 | 30.06.2022 | 31.03.2023 | 30.06.2023 | 31.03.2023 | 30.06.2022 | 31.03.2023

1,701.03

115.18

115.18

95.97

116.48

193.45

0.99

0.99

SI No.	PARTICULARS	Quarter ended 30.06.2023 Un-audited	Quarter ended 31.03.2023 Audited	Quarter ended 30.06.2022 Un-audited	Year ended 31.03.2023 Audited
1.	Total income from operations (net)	4033.98	4584.22	3406.01	15415.05
2.	Net Profit / (Loss) for the period (before Tax, Exceptional and/or Extraordinary items)	(174.03)	(71.24)	44.41	(562.70)
3.	Net Profit / (Loss) for the period before tax (after Exceptional and/or Extraordinary items)	(174.03)	(71.24)	44.41	(562.70)
4.	Net Profit for the period after tax (after Extraordinary items)	(172.81)	34.16	23.66	(446.47)
5.	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	(172.81)	21.23	23.66	(459.40)
6.	Equity Share Capital	777.39	777.39	777.39	777.39
7.	Reserves (excluding Revaluation Reserve as shown in the Balance Sheet of previous year)	-		-	22100.53
8.	Earnings Per Share (of Rs. 10/- each) (for continuing and discontinued operations) - 1. Basic: 2. Diluted:	(2.22)	0.44	0.30	(5.74)

and approved by the Board of Directors at its meeting held on 04.08.2023.

. These Financial Results are published pursuant to Regulation 47 (1)(b) of SEBI (Listing

DEX DCX Systems Ltd (formerly known as DCX Cable Assemblies Pvt Ltd) Reg.Off.Add: Aerospace SEZ sector, Plot Nos.29.30 and 107, Hitech Defence and Aerospace Park, Kayadadasanahalli, Bengaluru Rural - 562110.

EXTRACT OF STANDALONE AND CONSOLIDATED UNAUDITED FINANCIAL RESULTS FOR THE QUARTER ENDED JUNE 30, 2023

STANDALONE

1,701.03 5,105.45 2,132.54 12,536.29

66.68

66.68

57.64

57.90

154.80

0.74

0.74

NOTE: 1. The above unaudited financial results were reviewed by the Audit Committee and approved by the Board of Directors

at its meeting held on August 03, 2023. 2. The unaudited financial results for the current quarter ended on June 30, 2023 have

been subject to Limited Review by the Statutory Auditors of the Company. The unmodified review report of the Statutory Auditors

is being filed with the BSE Limited and National Stock Exchange of India Limited. 3.The above is an extract of the detailed

format of unaudited financial results filed with the Stock Exchanges vide Regulation 33 of the SEBI (Listing Obligation and Disclosure

**Quarter Ended** 

504.00

504.00

410.89

428.63

193.45

4.25

4.25

117.71

117.71

98.50

119.01

193.45

1.02

1.02

## The Shipping Corporation Of India Ltd.

(A Government of India Enterprise)

Shipping House, 245, Madam Cama Road, Nariman Point, Mumbai - 400021, India. Tel: 22772576 • Website: www.shipindia.com • Twitter: @shippingcorp CIN No.: L63030MH1950G0I008033

STATEMENT OF UNAUDITED FINANCIAL RESULTS FOR THE QUARTER ENDED 30.06.2023

(Amount in ₹ Lakhe)

						(Amou	nt in ₹ Lakhs
- 12			STANDALONE			CONSOLIDATED	
Sr. No.	Particulars	Quarter Ended 30.06.2023 (Unaudited)	Previous Year Ended 31.03.2023 (Audited)	Quarter Ended 30.06.2022 (Unaudited)	Quarter Ended 30.06.2023 (Unaudited)	Previous Year Ended 31.03.2023 (Audited)	Quarter Ended 30.06.2022 (Unaudited)
1	Total income from Operations	1,22,707	5,90,665	1,49,029	1,22,707	5,90,721	1,49,049
2	Net Profit/ (Loss) for the period (Before Tax, Exceptional and/ or Extraordinary items)	15,734	73,298	10,528	18,153	80,302	12,088
3	Net Profit/ (Loss) for the period before tax (after Exceptional and/ or Extraordinary items)	15,734	73,298	10,528	18,153	80,302	12,088
4	Net Profit/ (Loss) for the period after tax (after Exceptional and/ or Extraordinary items)	14,742	80,012	9,363	17,161	87,016	10,923
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	14,749	80,984	9,924	17,751	94,352	15,284
6	Equity Share Capital	46,580	46,580	46,580	46,580	46,580	46,580
7	Reserves (excluding Revaluation Reserve) as shown in the Audited Balance Sheet of the previous year	1963			E		140
8	Earnings Per Share (of ₹ 10 each) (for continuing and discontinued operations) (in ₹)		die od				
8,4	Basic :	3.16	17.18	2.01	3.68	18.68	2.35
	Diluted :	3.16	17.18	2.01	3.68	18.68	2.35

The above is an extract of the detailed format of Quarterly Financial Results filed with the Stock Exchanges under Regulation 33 of SEBI (Listing and Other Disclosure Requirements) Regulations, 2015. The Full format of the Quarterly Financial Results are available on the Stock Exchange websites. (www.bseindia.com and www.nseindia.com) Company's website: www.shipindia.com

b) Standalone & Consolidated Financial results for the quarter ended 30th June 2023 are in compliance with Indian Accounting Standards (Ind-AS).

 The above results have been reviewed by the Audit Committee and approved by the Board of Directors at their respective meetings held on 4th August 2023. For The Shipping Corporation of India Ltd

> Capt. B.K.Tyagi Chairman & Managing Director & Director (Liner & Passenger Services) (Addl. Charge) DIN - 08966904

> > **BENGALURU**

TRANSPORTING GOODS. TRANSFORMING LIVES.

Requirements) Regulations, 2015. The full format of the unaudited financial results is available on the Stock Exchange websites ( https://www.nseindia.com) (https://www.bseindia.com) and also on the Company's website ( https://www.dcxindia.com). 4. Previous period's figures have been regrouped/ reclassified wherever necessary. For DCX Systems Limited

Sd/-Dr.H S Raghavendra Rao

DIN: 00379249

Chairman & Managing Director

financialexp.ep. in

Place: Bengaluru Dated: 03.08.2023



### ಜೋಳಮಂಡಲಂ ಇನ್ ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ ಲಿಮಿಟೆಡ Chola ಕಾರ್ಪೊರೇಟ್ ಕಚೇರು 1ನೇ ಮಹಡಿ, 'ಡೇರ್ ಹೌಸ್', ನಂ. 2, ಎನ್.ಎಸ್.ಪಿ. ಮೋರರಕ್ಕೆ ಚಿನ್ನ –600 001 ಶಾಖಾ ಕಚೇರಿ: 93/1, ಗೋಜಿಂದ್ ಟವರ್, 1ನೇ ಮಹಡಿ. ಸಿಂಗಸಂದ್ರೆ, ಜೊಮ್ಮನಹಳ್ಳಿ, ಬೆಂಗಳೂರು–560068.

## ನಿಯಮ 8 (1) ರ ಅಡಿಯಲ್ಲಿ ಸ್ವಾಧೀನ ಪ್ರಕಟಣೆ

ಆದಾಗ್ಕೂ ಈ ಕೆಳಗೆ ಸಹಿ ಮಾಡಿರುವವರು ಆರ್ಥಿಕ ಸ್ಥತುಗಳ ಭದ್ರತೆ ಮತ್ತು ಮನರ್ ನಿರ್ಮಾಣ ಹಾಗೂ ಭದ್ರತಾ ಬಡ್ಡಿ ಜಾರಿ ಕಾಯ್ದೆ. 2002ರ ಅಡಿಯಲ್ಲಿ ಮಾ ಚೋಳಮಂಡಲಂ ಇನ್**ವೆಸ್ಟ್ ಮೆಂಟ್ ಅಂಡ್ ಫೈನಾನ್ಸ್ ಕಂಪನಿ ಲಿಮಿಟೆಡ್**ನ ಅಧಿಕೃತ ಅಧಿಕಾರಿಯಾಗಿದ್ದಾರೆ. ಭದ್ರತಾ ಹಿತಾಸಕ್ತಿ (ಪಾರಿ) ನಿಯಮಗಳ 2002ರ ನಿಯಮ9ರಲ್ಲಿ ಓದಿಕೊಂಡಂತೆ. ಆದರ ಪರಿಚ್ಛೇಧ 13(12) ರ ಅಡಿಯಲ್ಲಿ ಕಾಲಂ (ಬಿ)ನಲ್ಲಿ ಸೂಚಿಸಿರುವಂತೆ ಸಾಲಗಾರರಾಗಿದ್ದು, ಕಾಲಂ (ಸಿ)ನಲ್ಲಿ ಸೂಚಿಸಿರುವಂತೆ ನಿರ್ದಿಷ್ಟ ದಿನಾಂಕದಂದು ಮಾಗಣಿ ನೊಟಿಸ್ ನೀಡಲಾಗಿದೆ. ಸದರಿ ಸಾಲಗಾರರು ಕಾಲಂ (ಡಿ)ನಲ್ಲಿ ನಮೂದಿಸಲಾದ ಸಾಲದ ಒಟ್ಟು ಮೊತ್ತವನ್ನು ಈ ನೋಟಿಸ್ ಸ್ಪೀಕರಿಸಿದ 60 ದಿನದೊಳಗಾಗಿ ಮರುಪಾವತಿಸಲು ಸೂಚಿಸಲಾಗಿತ್ತು ನಿರ್ದಿಷ್ಟ ದಿನಾಂಕದ ಒಳಗಾಗಿ ಸದೆರಿ ಸಾಲಗಾರರು ಸಾಲ ಮರುಪಾವತಿಸಲು ವಿಫಲರಾದ ಕಾರಣ ಸಾರ್ವಜನಿಕರಿಗೆ ವಿಶೇಷವಾಗಿ ಸಾಲಗಾರರಿಗೆ ಈ ಮೂಲಕ ಸೂಚಿಸುವುದೇನೆಂದರೆ, ಕಂಪನಿಯ ಪರವಾಗಿ ಈ ಕೆಳಗೆ ಸಹಿ ಮಾಡಿರುವವರು ಈ ಕೆಳಗೆ ಕಾಲಂನಲ್ಲಿ ವಿವರಿಸಿರುವಂತೆ ಕ್ರಮವಾಗಿ ಕಾಲಂ (ಇ)ನಲ್ಲಿ ನಮೂದಿಸಿರುವ ದಿನಾಂಕದಂದು ಸದರಿ ಕಾಯೆಯ ನಿಯಮ 9ರಲಿ ಓದಿಕೊಂಡಂತೆ, ಆದರ ಸರೀಕ್ಷೇಧ 13(4)ರ ಅಡಿಯಲ್ಲಿ ಅವರಿಗೆ ಕೊಡಲಾಗಿರುವ ಅಧಿಕಾರದ ಮೇರೆಗೆ ಸದರಿ ಸ್ವತ್ತನ್ನು ತಮ ಸ್ವಾಧಿನಕ್ಕೆ ಪಡೆದಿರುತ್ತಾರೆ,

ಸಾರ್ವಜನಿಕರು ಮತ್ತು ವಿಶೇಷವಾಗಿ ಸಾಲಗಾರರು. ಈ ಕೆಳಗೆ ತಿಳಿಸಲಾಗಿರುವ ಸ್ತತ್ರಗಳೊಂದಿ/ ಯಾವುದೇ ರೀತಿಯಲ್ಲಿ ವ್ಯವಹರಿಸಬಾರದಾಗಿ ಈ ಮೂಲಕ ಎಚ್ಚರಿಕೆ ನೀಡಲಾಗಿದೆ. ಹಾಗೇ ಸದರ ಸ್ವತ್ತಿನೊಂದಿಗೆ ನೀವು ನಡೆಸುವ ವ್ಯವಹಾರವು ಕಾಲಂ (ಡಿ)ನಲ್ಲಿ ಸೂಚಿಸಲಾಗಿರುವ ಮೊತ್ತ ಮತ್ತು ಬಡಿ ಹಾಗೇಯಿ ಇತರ ವೆಚ್ಚಗಳೊಂದಿಗೆ ಮೆ။ ಚೋಳಮಂಡಲಂ ಇನ್*ವೆಸ್ಟ್*ಮೆಂಟ್ ಆಂಡ್ ಫೈನಾನ್ಸ್ ಕಂಪನಿ ಲಿಮಿಟೆಡ್ ಅಧಿಕಾರಕ್ಕೆ ಒಳಪಟರುತ್ತದೆ.

ಭದ್ರತೆಯ ಕಾಯ್ಕೆಯ 13(8)ರ ಆಡಿಯಲ್ಲಿ ಸಾಲಗಾರರು ಜಾಮೀನು ರೂಪದಲ್ಲಿ ನೀಡಲಾದ ಸ್ವತ್ತನ ಆದರ ಮಾರಾಟ ಪ್ರಕಟಣೆ ಪ್ರಕಟಣೆಯಾಗುವ ಮುನ್ನ ಎಲ್ಲ ಖರ್ಚು–ವೆಚ್ಚಗಳ ಜೊತೆಗೆ ಸಂಪೂಣ ಬಾಕಿ ಸಾಲದ ಮೊತ್ತವನ್ನು ಮರುಪಾವತಿಸುವುದರ ಮೂಲಕ ಸದರಿ ಸತನ್ನು ಹಿಂಪಡೆಯನುದು

ಕ್ರಮ ಸಂಖ್ಯೆ	ಸಾಲಗಾರರ ಹೆಸರು, ವಿಳಾಸ, ಸಾಲದ ಖಾತೆ ನಂ. (ಬಿ)	ನೋಟಿಸ್ ನಾಂಕ	17.71	13 10 10 10 10 11
(a) 1	(ಸಾಲದ ಖಾತೆ ನಂ. HE01BMN00000010906) 1. ಗುರುರಾಜ ಎಂ. ಮರಿಸ್ವಾಮಿ, ನಂ. 140, ನೆಲ ಮಹಡಿ.	ತಗಾದೆ ನೋರಿ ವಿನಾಂಕ	ಜಾಕಿ ಮೊತ್ತ	NA N
	ನೇ ಮುಖ್ಯ ರಸ್ತೆ, 3ನೇ ಕ್ರಾಸ್, ರಾಜೇಶ್ವರಿ ನಗರ, ಲಗ್ಗೇರೆ	(h)	(a)	(a)
	ಜೆಂಗಳೂರು, ಕರ್ನಾಟಕ-560058. 2. ಕೆಕೆರೆರಾಮಣ್ಣ ಕೋಭಾ, ನಂ. 140, ನೆಲ ಮಹಡಿ, 1ನೇ ಮುಖ್ಯ ರಸ್ತೆ, 3ನೇ ಕ್ರಾಸ್, ರಾಜೇಶ್ವರಿ ನಗರ, ಲಗ್ಗೇರೆ ಬೆಂಗಳೂರು, ಕ್ಷೇಷ್ಕರಿ, ನಂ. 140, ನೆಲ ಮಹಡಿ, 1ನೇ ಮುಖ್ಯ ರಸ್ತೆ, 3ನೇ ಕ್ರಾಸ್, ಸಂ. 140, ನೆಲ ಮಹಡಿ, 1ನೇ ಮುಖ್ಯ ರಸ್ತೆ,	11-04-2023	ರೂ. 30,46,683/- ಮಾತ್ರ ದಿನಾಂಕ 10-04-2023 ರಂತೆ ಭವಿಷ್ಯದ ಬಡ್ಡಿ ಸೇರಿ.	02-08-2023 zapětěs

ಸ್ತರಾಸ್ತ್ರ ಸ್ವತ್ತಿನ ವಿವರ: ಸ್ವತ್ತಿನ ಎಲ್ಲ ಭಾಗ-ವಿಭಾಗ ಸೇರಿ ಆಸ್ತ್ರಿ ನಂ. 140ರ ದಕ್ಷಿಣ ಭಾಗ, ಖಾತಾ ನಂ. 71. ಸ್ವತ್ತಿನ ನಂ. 133, ರಾಜರಾಜೀಶ್ವರ ನಗರ, ಲಗ್ಗೇರಿ ಗ್ರಾಮ, ಯಕವಂತಮರ ಹೋಬಳಿ, ಜಿಂಗಳೂರು ಉತ್ತರ ತಾಲೂಕು, ಈ ಮೊದಲು ದಾಸರಹಳ್ಳ ನಗರಸಭೆ ವ್ಯಾಪ್ತಿ, ಈಗ ಬಿಬಿಎಂಬ ವ್ಯಾಪ್ತಿ ವಾರ್ಡ್ ನಂ. 39, ಚಕಬಂದಿ: ಹೊರ್ಷ: ಸೈಟ್ ನಂ. 138, ಪತ್ತಿಮ: ರಸ್ತೆ, ಉತ್ತರ: ಸೈಟ್ ನಂ. 140ರ ಉತ್ತರ ಭಾಗ ಶ್ರೀ ಜಲುವರಾಜು ಎಸ್.ಸಿ ಅವರಿಗೆ ಮಾರಟ ಮಾಡಲಾಗಿದೆ. ದಕ್ಷಿಣ: ಸೈಟ್ ನಂ. 141. ಆಳತೆ ಪೂರ್ವ-ಪಲ್ಲಿಮ: 40 ಅಡಿ, ಉತ್ತರ-ದಕ್ಷಿಣ: 15 ಅಡಿ, ಒಬ್ಬ ಅಳತೆ 600 ಚದರ ಅಡಿ, ಜೊತೆಗೆ ಕಟ್ಟಡ, ನೋಂದಣಿ ಜಿಲ್ಲೆ ಬೆರಗಳೂರು ೩ ಉಪ ನೋಂದಣಿ ಕಚೇರಿ.

ಸಹಿ/-ಅಧಿಕೃತ ಅಧಿಕಾರಿ ಮೆ။ ಚೋಳಮಂಡಲಂ ಇನ್'ವೆಸ್ಟ್ ಮೆಂಟ್ ಮತ್ತು ವೈನಾನ್ಸ್ ಕಂಪನಿ ಲಿಮಿಟೆಡ್

ත්ත නා<sub>නි</sub>0ත් 📣 Canara Bank 15 (ಭಾರತ ಸರ್ಕಾರದ ಒಂದು ಉದ್ಯಮ)

ವಿಜಯನಗರ-|| ಶಾಖೆ ನಂ.11, 18ನೇ ಕ್ರಾಸ್, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040

ತಗಾದೆ ಸೂಚನೆ [ಸೆಕ್ಷನ್ 13 (2)]

### ಸಾಲಗಾರರು/ಜಾಮೀನುದಾರರು/ಅಡಮಾನುದಾರರಿಗೆ ತಗಾದೆ ಸೂಚನೆ ಸೆಕ್ಯೂರಿಟೈಜೀಷನ್ ಅಂಡ್ ರಿಕನ್ ಸ್ಪಕ್ಷನ್ ಅಫ್ ಫೈನಾನ್ಲಿಯಲ್ ಅಸೆಟ್ನ್ ಅಂಡ್ ಎನ್ಫ್ರಾಫೋರ್ಸ್ ಮೆಂಟ್ ಆಫ್ ಸೆಕ್ಯೂರಿಟ ಇಂಟರೆಸ್ಟ್ ಆಕ್ಟ್ 2002ರ ಸೆಕ್ಷನ್ 13(2)ರನ್ನು ಓದಿಕೊಂಡಂತೆ ನೋಟೀಸು

ಕೆನರಾ ಬ್ಯಾಂಕ್, ವಿಜಯನಗರ-II ಶಾಖೆ ಆದ ನಾವು ಕೆಳಕಂಡ ನಿಮಗೆ ಸೆಕ್ಕೂರಿಟಿಜೇಷನ್ ಅಂಡ್ ರಿಕನ್ ಸಕನ ಆಫ್ ವೈನ್ಯಾಯಲ್ ಅಸೆಟ್ಗ್ ಅಂಡ್ ಎನ್ಫ್ ಪೋರ್ಸ್ ಮೆಂಟ್ ಆಫ್ ಸೆಕ್ಸ್ಫೂಟ್ ರಿಂಟರೆಸ್ಟ್ ಆಕ್ಟ್ 2002ರ ಸಕ್ಷನ 13(2)ರ ಆನ್ವಯ ಡಿಮ್ಯಾಂಡ್ ನೋಟೀಸ್ನ್ ನೀಡಿಕೆಯನ್ನು ತಪ್ಪಿಸಿಕೊಂಡಿರುವುದರಿಂದ, ದ್ಯಾಂಕ್ ಡಿಮ್ಯಾಂಡ ನೋಟೀಸ್ಗಳನ್ನು ನಿಮ್ಮ ಸಂಬಂಧಪಟ್ಟ ವಿಳಾಸಗಳಿಗೆ ಸೋಂದಾಯಿತ ಅಂಚಿ ಎ.ಡಿ. ಮೊಲಕ ಕೆಳಗೆ ತಿಳಿಸಿರುವ ದಿನಾಂಕದಂದು ಸ್ವೀಕೃತಿ ಕೆಳುಹಿಸಲಾಗಿತ್ತು. ಆದರೆ ಇವುಗಳು ನಿಮಗೆ ನೀಡಿಕೆಯಾಗದೆ ಹಿಂದಕ್ಕೆ ಬಂದಿವೆ. ನಿಮಗೆ ಮಂಜೂರು ಮಾಡಿದ್ದ ಶಾಲಗಳನ್ನು ಮರುಪಾವತಿ ಮಾಡಲು ತಿಪ್ಪತಸ್ಥರಾಗಿರುವುದು ಸೆದರ ನೋಟೀಸಾಗಳ ಒಕ್ಷಣೆಯಾಗಿರುವುದು. ಸಾಲದ ವಿವರಗಳು ಮತ್ತು ಟಾಕಿಯಿರುವ ಮೊತ್ತ ಕೆಳಕಂಡಂತಿರುವುದು.

 ಸಾಲಗಾರರ / ಸಹ ಸಾಲಗಾರರ / ಅಡಮಾನದಾರರ / ಜಾಮೀನುದಾರರ ಹೆಸರು ಮತ್ತು ವಿಠಾಸ :
 ಮೆ ಜಯಶ್ರೀ ಎಂಟರ್ ಪ್ರೈಸಸ್, ಪ್ರಾಟ್ ನಂ.2, ಬಿಬಿಎಂಪಿ ಖಾತಾ ನಂ. 281 45 2, ಸರ್ವೆ ನಂ.73. ವಿಶ್ವೇಶ್ವರಯ್ಯ ಇಂಡಸ್ಟಿಯಲ್ ಏರಿಯಾ. ಕೃಷ್ಣರಾಜಮರಂ ಹೋಬಳಿ, ಬೆಂಗಳೂರು, ಕರ್ನಾಟಕ-50004 (2) ಶ್ರೀಮತ್ತಿ ಜಯಶ್ರೀ ಹರೀಶ್ ಕುಂಡಾರ್ (ಮಾಲೀಕರು), ನಂ.797, 1ನೇ ಮಹಡಿ, 12ನೇ ಮೈನ್, 1ನೇ ಕ್ರಾಸ್, ಇಂದಿರಾವಗರ, ಬೆಂಗಳೂರು, ಕರ್ನಾಟಕ–560008 (3) ಶ್ರೀಮತಿ. ಸುಮತಿ ಎಸ್ ಕುಂಡಾರ್ (ಜಾಮೀನುದಾರರು), ನಂ.26, ಶ್ರೀ ಎನ್ಕ್ಲೇವ್, ನಂ.303, ನಂಜಾರೆಡ್ಡಿ ಕಾಲೋನಿ, ಮುರುಗೇಶ್ ಪಾಳ್ಯ ವೆಂಗಳೂರು, ಕರ್ನಾಟಕ–560017 (4) ಶ್ರೀ.ಹರೀಶ್ ಅಮ್ಮಣ್ಣ ಕುಂದಾರ್ (ಜಾಮೀಸುದಾರರು) 797, 12ನೇ ಮೈನ್. 1ನೇ ಕ್ರಾಸ್. ಹೆಚ್ಎಎಲ್, 2ನೇ ಹಂತ. ಇಂದಿರಾನಗರ, ಬೆಂಗಳೂರು, ಕರ್ನಾಟಕ-560008. [ಸಾಲಗಾರರು ಪಡೆದ ಸಾಲ ಸೌಲಭ್ಯಗಳ ವಿವರಗಳು]

ಸಾಲ ಸಂಖ್ಯೆ	ಸಾಲ/ಮಿತಿಯ ಸ್ವರೂಪ	ಮಂಜೂರಾದ ದಿನಾಂಕ	ಮಂಜೂರಾದ ಮೊತ್ತ (ಲಕ್ಷಗಳಲ್ಲಿ)	ದಿನಾಂಕ: 29.06.2023 ರಿಂದ ಬರಬೇಕಾದ ಬಾಕಿ ಮೊತ್ತ	ವಾರ್ಷಿಕ ಬಡ್ಡಿ
042779 10001408	TL	12.02.2016	Rs. 50,00,000/-	Rs. 24,12,345.83/-	11.20% + 2% Penal Int
	64			රා ඉනුදුනාදා පදුස් සම හිර සමු යළු නැහැ ස්ද	H,

### ಮತ್ತು ಪ್ರಾಸಂಗಿಕ ವೆಚ್ಚಗಳೊಂದಿಗೆ ಪಾವತಿಸಬೇಕು. ಎನ್ಪ್ಎ ದಿನಾಂಕ : 29.06.2023 ಡಿಮ್ಯಾಂಡ್ ನೋಟಿಸ್ ದಿನಾಂಕ : 03.07,2023

ಆಸ್ತಿಯ ಶೀರ್ಷಿಕೆದಾರರು ; ಶ್ರೀ.ಹರೀಶ್ ಅಮೃಣ್ಣ ಕುಂದಾರ್ ಮತ್ತು ಶ್ರೀಮತ್ತಿ ಜಯಶ್ರೀ ಹರೀಶ್ ಕುಂದಾರ್ ಸ್ಥಿರಾಸ್ತ್ರಿಯ ವಿವರ : ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ಸ್ಥಿರಾಸ್ತ್ರಿಯ ವಾಸಯೋಗ್ಯ ನಿವೇಶನ ನಂ. 59, ವಿ ಪಿ ಖಾತಾ ನಂ, 126/30/27/59, "ಓವಲ್ ರೀಫ್" ಎಂದು ಕರೆಯಲ್ಲರುವ ಲೇಔಟ್ ನ ಸರ್ವೆ ನಂ. 30, ಈ ಆಸ್ತಿಯು ಪೂಜನಹಳ್ಳ ಗ್ರಾಮ. ಕಸಬಾ ಹೋಬಳಿ, ದೇವನಹಳ್ಳ ಶಾಲ್ಲೂಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದೆ. ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ: 60 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ: 70 ಅಡಿ. ಒಟ್ಟು ವಿಸ್ತೀರ್ಣ 4200 ಚದರ ಅಡಿ. ಚಕ್ಕುಬಂದಿ : ಪೂರ್ವಕ್ಕೆ : ಓವಲ್ ರೀಫ್ ನಿವೇಶನ ನಂ.42, ಪಶ್ಚಿಮಕ್ಕೆ: ಓವಲ್ ರೀಫ್ ಸರ್ವೀಸ್ ರಸ್ತೆ, ಉತ್ತರಕ್ಕೆ: ಓವಲ್ ರೀಫ್ ನಿವೇಶನ ನಂ. 58, ದಕ್ಷಿಣಕ್ಕೆ: ಓವಲ್ ರೀಫ್ ನಿವೇಶನ ನಂ. 60.

ಸದರಿ ನೋಟೀಸ್ ಪ್ರಕಟವಾದ ದಿನಾಂಕದಿಂದ 60 ದಿನಗಳ ಒಳಗೆ ಮೇಲೆ ತಿಳಿಸಿರುವ ಸಂಬಂಧಪಟ್ಟ ಸದರ ನೋಟೀಸ್ ಪ್ರಕಟವಾದ ದಿನಾಂಕದಿಂದ 60 ದಿನಗಳ ಒಳಗೆ ಮೇಲೆ ತಿಳಿಸಿರುವ ಸಂಬಂಧಪಟ್ಟ ಮೊತ್ತಗಳನ್ನು ಕೆನರಾ ಬ್ಯಾಂಕ್ ಗೆ ಪಾವತಿ ಮಾಡುವಂತೆ ಮತ್ತು ಇದಕ್ಕೆ ತಪ್ಪಿದ್ದಲ್ಲಿ ಸಾಲಗಾರರು ಮತ್ತು ಆಧಾರದಾರರ ಭದ್ರತಾ ಸ್ವತ್ತುಗಳನ್ನು ಸ್ಥಾಧೀನ ಪಡಿಸಿಕೊಳ್ಳುವುದು ಸೇರಿದಂತೆ, ಸದರ ಅಧಿನಿಯಮದ ಉಸಬಂಧಗಳ ಅನ್ವಯ ಧದ್ರತಾಸ್ವತ್ತುಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಿಮಗೆ ಈ ಮೂಲಕ ಕರೆ ನೀಡಲಾಗಿದೆ. ಅಧಿನಿಯಮದ ಅನ್ವಯ ಕೆನರಾ ಬ್ಯಾಂಕಿಗೆ ದೊರೆಯುವ ಅಧಿಕಾರಗಳಲ್ಲಿ ಇವು ಒಳಗೊಂಡಿರುತ್ತವೆ. (1) ಗುತ್ತಿಗೆ, ನಿಯೋಜಿತ ಮಾರಾಟ ಮತ್ತು ಭದ್ರತೆಯುಳ್ಳ ಸ್ಥತ್ತುಗಳನ್ನು ಪಡೆಯುವಿಕ ಮೂಲಕ ವರ್ಗಾವಣೆ ಹೆಚ್ಚಿಗಳನ್ನು ಸಂದಂತೆ ಸಾಲಗಾರರು / ಆಧಾರದಾರರ ಭದ್ರತೆ ಕೆಕರಾ ಬ್ಯಾಂಕ್, ಭದ್ರತೆಯುಳ್ಳ ಸ್ಥತ್ತಿಗಳನ್ನು ಸಂದಂತೆ ಸಾಲಗಾರರು / ಆಧಾರದಾರರ ಭದ್ರತೆ ಕೆಕರಾ ಬ್ಯಾಂಕ್, ಭದ್ರತೆಯುಳ್ಳ ಸ್ಥತ್ತಿಗಳನ್ನು ಸರವರಿಯುಳ್ಳ ಸ್ಥತ್ತಿಗಳನ್ನು ನಾರ್ವವಣೆಯ ಸಂಬಂಧದಲ್ಲಿ ಅಥವಾ ಅದರಲ್ಲಿ ವರ್ಗಾವಣೆ ಪಡೆದವರಿಗೆ ವರ್ಗಾವಣೆಯನ್ನು ನೀವೇ ವರ್ಗ್ಯಾವಣೆಯ ಸಂಬಂಧದಲ್ಲಿ ಅಥವಾ ಅದರಲ್ಲಿ ವರ್ಗಾವಣೆ ಪಡೆದವರಿಗೆ ವರ್ಗಾವಣೆಯನ ಮಾಡಿರುವಿರಿ ಎಂಬ ಎಲ್ಲಾ ಹಕ್ಕುಗಳನ್ನು ಹೊಂದಿರುವರು. ಅಂಟಿಸಿರುವ ಡಿಮ್ಯಾಂಡ್ ನೋಟೀಸ್ ನಲ್ಲಿ ತಿಳಿಸಿರುವ ಯಾವುದೇ ಭದ್ರತಾಸ್ತತ್ರುಗಳನ್ನು ಹಾಗೂ ದ್ಯಾಂಕಿಗೆ ಈಡು ಮಾಡಿರುವ / ಅಧಾರ ಮಾಡಿರುವ ಸ್ವತ್ರುಗಳನ್ನು ಬ್ಯಾಂಕಿನ ಮೂರ್ವಾನುಮತಿ ಪಡೆಯದೆ ಮಾರಾಟ, ಗುತ್ತಿಗೆ ಅಥವಾ ಇನ್ನಿತರಿ ರೂಪದಲ್ಲಿ (ನಿಮ್ಮ ವೈಮಾರರ ಸಾಮಾನ್ಯ ವಿಧಾನದ ಹೊರತಾಗಿ) ವರ್ಗಾವಣೆ ಮಾಡದಂತೆ ಸದರಿ ಅಧಿನಿಯಮದ ಪ್ರಕರಣ (3(3) ರ ಉಪಬಂಧಗಳ ಆನ್ವಯ ಈ ಮೂಲಕ ನಿಮ್ಮನ್ನು ನಿಷೇದಿಸಿದೆ. ಸದರಿ ಅಧಿನಿಯಮದ ಪ್ರಕರಣ 13(2) ರ ಅನ್ವಯ ಈ ನೋಟೀಸನ್ನು ನೀಡಿದೆ.

ದಿನಾಂಕ: 03.08.2023 ಸ್ಥಳ: ಬೆಂಗಳೂರು

ಸಹಿ/- ಅಧಿಕೃತ ಅಧಿಕಾರಿ

## यूनियन बैंक 🕼 Union Bank Same Desire

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಆನೇಕಲ್ ಶಾಖೆ (15412)

ಚೌಡರೆಡ್ಡಿ ವೃತ್ತ, ಆನೇಕಲ್-562106

ಇಮೇಲ್: ubin0915416@unionbankofindia.bank

ಸ್ವಾಧೀನ ಸೂಚನೆ ನಿಯಮ 8(1) ಸ್ಥಿರಾಸ್ತಿ ಬ್ಯಾಂಕ್ ಅಫ್ ಇಂಡಿಯಾ, ಆನೇಕಲ್ ಶಾಖೆ, ಇದರ ಅಧಿಕಾರಿಯಾಗಿದ್ದು ಸೆಕ್ಯೂರಿಟೈಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ ಎನ್ಫ್ರ್ಯೋರ್ಸ್ ಮೆಂಟ್ ಆಫ್ ಸೆಕ್ಯೂರಿಟಿ ಇಂಟ್ರಿಸ್ಟ್ ಆಕ್ಟ್ 2002ರ ಅನ್ವಯ ಮತ್ತು ಸೆಕ್ಯೂರಿಟಿ ಇಂಟ್ರಿಸ್ಟ್ (ಎನ್ಫ್ಯ್ಯೋರ್ಸ್ ಮೆಂಟ್) ನಿಯಮಗಳ ನಿಯಮ 3 ಅನ್ನು ಓದಿಕೊಂಡಂತೆ ಪ್ರಕರಣ 13(2)ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಗಾದೆ ಸೂಚನೆಗಳನ್ನು ಕೆಳಗೆ ಸೂಚಿಸಿರುವ ಸಾಲಗಾರರಿಗೆ ಜಾಮೀನುದಾರರಿಗೆ / ಅಡಮಾನುದಾರರಿಗೆ ಜಾರಿಮಾಡಿ ಸದರಿ ಸೂಚನೆ ದಿನಾಂಕದಿಂದ 60 ದಿನಗಳೊಳಗೆ ತಗಾದೆ ಸೂಚನೆಯಲ್ಲಿ ತಿಳಿಸಿರುವ ಮೊತ್ತ ಮತ್ತು ಮುಂದಿನ ಬಡ್ಡಿ ಹಾಗೂ ವೆಚ್ಚವನ್ನು ಸೇರಿದ ಬಾಬ್ದನ್ನು ಮರುಪಾವತಿ ಮಾಡಲು ಸೂಚಿಸಲಾಗಿತ್ತು. ತಗಾದೆ ಸೂಚನೆಗಳ ದಿನಾಂಕ ಮತ್ತು ಸಾಲದ ಮೊಬಲಗನ್ನು ಈ ಕೆಳಗೆ ಸಾಲಗಾರರ ಹೆಸರಿನ ಎದುರಾಗಿ ಸೂಚಿಸಲಾಗಿದೆ.

1) ಸಾಲಗಾರರ/ಜಾಮೀನುದಾರರ/ಅಡಮಾನುದಾರರ ಹೆಸರು: 1. ರಾಜಾ ರೆಡ್ಡಿ ಸಿ ಮತ್ತು ಸಹ–ಅರ್ಜಿದಾರರು ಜಾಮೀನುದಾರರು 2. ಸುನೀತಾ ಸಿ, 3. ಮದನಗಿರಿಯಪ್ಪ ಎಸ್

ಡಿಮ್ಯಾಂಡ್ ನೋಟಿಸ್ ದಿನಾಂಕ: 22.03.2016 ಸ್ವಾಧೀನ ನೋಟೀಸಿನ ದಿನಾಂಕ: 03.08.2023 ನೋಟಿಸ್ನಲ್ಲಿ ತಿಳಿಸಿರುವಂತೆ ಬಾಕಿಯಿರುವ ಒಟ್ಟು ಮೊತ್ತ: ರೂ.16,57,560/- + ಬಡ್ಡಿ (ರೂಪಾಯಿ ಹದಿನಾರು ಲಕ್ಷದ ಐವತ್ತೇಳು ಸಾವಿರದ ಐದು ನೂರ ಅರವತ್ತು ಮಾತ್ರ) ದಿನಾಂಕ 22.03.2016 ರಂದು ಬಡ್ಡಿ ಹಾಗೂ ಇತರೆ ಖರ್ಚು ವೆಚ್ಚಗಳು.

ಸುರಕ್ಷಿತ ಸ್ವತ್ತುಗಳ ವಿವರ : ವಾಸಯೋಗ್ಯ ಸ್ಥಿಠಾಸ್ತಿಯನ್ನು ಹೊಂದಿರುವ ನಂ.25, ಟೌನ್ ಮುನಿಸಿಪಲ್ ಆಸೆಸ್ಮಾಂಟ್ ಖಾತಾ 1414/4539/25, ವಾರ್ಡ್ ನಂ.6/5, ವಿಸ್ತೀರ್ಣ 13.70\*(7.60+12.20)/2 ಮೀಟರ್ಸ್, ಬೆಂಗಳೂರು ಜಿಲ್ಲೆಯ ಆನೇಕಲ್ ಪಟ್ಟಣದ ವ್ಯಾಪ್ತಿಯಲ್ಲಿರುವ ಜಿ ತ್ರೀನಿವಾಸ ಲೇಔಟ್ ನ ವಾರ್ಡ್ ನಂ.6/5 ರ ಒಟ್ಟು ವಿಸ್ತೀರ್ಣ 1462.5 ಚದರ ಅಡಿ, ಈ ಆಸ್ತಿಯ ಮಾಲೀಕರು ರಾಜಾ ರೆಡ್ಡಿ ಸಿ ಹಾಗೂ ಆಸ್ತಿಯ ಚಕ್ಕುಬಂದಿ: ಪೂರ್ವಕ್ಕೆ: ರಾಜಕಾಲುವೆ, ಪಶ್ಚಿಮಕ್ಕೆ: ನಿವೇಶನ ನಂ.26, ಉತ್ತರಕ್ಕೆ: ಖಾಸಗಿ ಲೇಔಟ್, ದಕ್ಷಿಣಕ್ಕೆ: 20 ಅಡಿ ರಸ್ತೆ.

2) ಸಾಲಗಾರರ/ಜಾಮೀನುದಾರರ/ಅಡಮಾನುದಾರರ ಹೆಸರು: 1. ಶ್ರೀ ಹುಲ್ಲೂರಪ್ಪ ಎನ್ ಮತ್ತು ಸಹ-

ಅರ್ಜಿದಾರರು (ಜಾಮೀನುದಾರರು 2. ಶ್ರೀಮತಿ ಲಕ್ಷ್ಮಮ್ಮ 3. ಶ್ರೀ ನಂಬುಡಪ್ಪ ಡಿಮ್ಯಾಂಡ್ ನೋಟಿಸ್ ದಿನಾಂಕ: 02.01.2023 ಸ್ಥಾಧೀನ ನೋಟೀಸಿನ ದಿನಾಂಕ: 03.08.2023 ನೋಟಿಸ್ನಲ್ಲಿ ತಿಳಿಸಿರುವಂತೆ ಬಾಕಿಯಿರುವ ಒಟ್ಟು ಮೊತ್ತ: ರೂ.52,57,430/- + ಬಡ್ಡಿ (ರೂಪಾಯಿ ಐವತ್ತೆರಡು ಲಕ್ಷದ ಐವತ್ತೇಳು ಸಾವಿರದ ನಾಲ್ಕುನೊರ ಮೂವತ್ತು ಮಾತ್ರ) ಬಡ್ಡಿ ಹಾಗೂ ಇತರೆ ಖರ್ಚು

ಹಾಸ್ತ್ರಗಳು. ಸಾರಕ್ಕಿತ ಸ್ವತ್ತುಗಳ ವಿವರ: 1. ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ಆಸ್ತಿಯ ಕ್ರಮ ಸಂಖ್ಯೆ 4 ನಿವೇಶನ ನಂ.2/4 51/2ಎ, 1/1ಸಿ, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ: 60 ಅಡಿ, ಉತ್ತರದಿಂದ ದಕ್ಷಿಣಕ್ಕೆ: 30 ಅಡಿ, ಸೋಲೂರು ಗ್ರಾಮ, ವನಕನಹಳ್ಳಿ ಗ್ರಾಮ ಪಂಚಾಯಿತಿ, ಕಸಬಾ ಹೋಬಳಿ, ಆನೇಕಲ್ ತಾಲ್ಲೂಕು ಬೆಂಗಳೂರು ಜಿಲ್ಲೆಯಲ್ಲಿದೆ, ಚಕ್ಕುಬಂದಿ: ಪೂರ್ವಕ್ಕೆ : ಕೃಷ್ಣಪ್ತರವರ ಮನೆ, ಪಶ್ಚಿಮಕ್ಕೆ: ಚೌಡಪ್ಪ ಬಿನ್ ಮುನಿಯಾ

ರವರ ಆಸ್ಕಿ ಉತ್ತರಕ್ಕೆ: ಹಲ್ಲೂರಪ್ಪ ರವರ ಆಸ್ಕಿ ದಕ್ಷಿಣಕ್ಕೆ ಜುಲ್ಲಪ್ಪನವರ ಮನೆ. 2. ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ಕೃಷಿ ಭೂಮಿ ಹೊಂದಿರುವ ಸರ್ವೆ ನಂ.1/1ಸಿ ವಿಸ್ತೀರ್ಣ 0.39 ಗುಂಟೆಗಳು, ಬೆಂಗಳೂರು ಜಿಲ್ಲೆ ಅನೇಕಲ್ ತಾಲ್ಲೂಕು, ಕಸಬಾ ಹೋಬಳಿ ಸೋಲೂರ ಗ್ರಾಮದ ವ್ಯಾಪ್ತಿಯಲ್ಲಿದೆ, ಇದರ ಚಕ್ಕುಬಂದಿ: ಪೂರ್ವಕ್ಕೆ: ಮುನಿರಾಮರೆಡ್ಡಿರವರ ಆಸ್ತಿ, ಪಶ್ಚಿಮಕ್ಕೆ 

ಮೇಲೆ ತಿಳಿಸಿರುವ ಸಾಲಗಾರರು /ಅಡಮಾನದಾರರು ಸದರಿ ತಗಾದೆ ಸೂಚನೆಯಲ್ಲಿ ಸೂಚಿಸಿರುವ ಸಾಲದ ಮೊಬಲಗನ ಮರುಪಾವತಿಸದೇ ಇರುವುದರಿಂದ ಈ ಕೆಳಗೆ ಸಹಿ ಮಾಡಿರುವವರು ಮೇಲೆ ತಿಳಿಸಿರುವ ಸಾಲಗಾರರ ಹೆಸರಿನ ಮುಂಡ ವಿವರಿಸಿಲಾದ ಆಸಿಗಳನ್ನು ಈ ಮೇಲೆ ತಿಳಿಸಿದ ಕಾಯಿದೆಯ ಕಲಂ 13(4) ರೊಂದಿಗೆ ನಿಯಮ 8 ರಲ್ಲಿ ಪದತವಾ ಅಧಿಕಾರವನ್ನು ಚಲಾಯಿಸಿ ಮೇಲೆ ತಿಳಿಸಲಾದ ದಿನಾಂಕದಂದು ಸಾಂಕೇತಿಕವಾಗಿ ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದ ಮೇಲ್ಕಂಡ ಸಾಲಗಾರರಿಗೆ ಹಾಗೂ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸಿದೆ. ಸಾಲಗಾರರ ಗಮನಕೆ ತರುವುದೇನೆಂದರೆ ಭದ್ರತಾ ಸ್ಥತ್ಯಗಳನ್ನು ಹಿಂಪಡೆಯುವ ಕಾಲಾವಕಾಶ ಕಾಯಿದೆಯ ಉಪ–ವಿಭಾಗ (8) ನಿಯಮ 130

ನಿರ್ದಿಷ್ಟವಾಗಿ ಸಾಲಗಾರರು/ಜಾಮೀನುದಾರರು/ಆಡಮಾನದಾರರು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ನೀಡುವುದೇನೆಂದರೆ ಯಾರು ಸದರಿ ಸ್ವತ್ತಿನ ಬಗ್ಗೆ ವ್ಯವಹಾರ ಮಾಡಬಾರದು ಮತ್ತು ಸದರಿ ಸ್ವತ್ತಿನ ಬಗ್ಗೆ ಯಾವುದೇ ವ್ಯವಹಾಗ ನಡೆಸಿದ್ದೇ ಆದರೆ **ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾ, ಆನೇಕಲ್ ಶಾಖೆ** ಇವರಿಗೆ ಬರತಕ್ಕ ಬಾಕಿ ಮೊಬಲಗ

ಜೊತೆಗೆ ಒಪ್ಪಿದ ದರದ ಬಡ್ಡಿ ಮತ್ತು ಸಾಂದರ್ಭಿಕ ಖರ್ಚು ಸೇರಿದ ಬಾಬ್ರನ್ನು ಚುಕ್ತ ಮಾಡುವುದಕ್ಕೆ ಅದು ಒಳಪಟ್ಟಿರುತ್ತದೆ. ಸಹಿ/- ಅಧಿಕೃತ ಅಧಿಕಾರಿ ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾ ದಿನಾಂಕ: 03.08.2023 ಸ್ಥಳ : ಬೆಂಗಳೂರು

ವಸೂಲಾತಿ ಅಧಿಕಾರಿಗಳು(ನಿ-441) ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನ್ಲಿ ಬೆಂಗಳೂರು ಸಮೃದ್ಧ ಸೌಹಾರ್ದ್ ಕ್ರೆಡಿಟ್ ಕೋ-ಆಪರೇಟಿವ್ ಸಂಘ ಲಿ.,

ನಂ 518/ಎ, 3ನೇ ಮುಖ್ಯರಸ್ತೆ, ಬನಶಂಕರಿ 1ನೇ ಹಂತ, ಶ್ರೀನಗರ, ಬೆಂಗಳೂರು-560050 ದೂ. 0806508802

ಸಂಯುಕ್ತ 🕮 ಕರ್ನಾಟಕ

NAGARAJ, aged about 30 years, S/o Sri. A

M. Nagaraj, residing at No.728/B, Sarjapu Road, Attibele Town, Attibele Hobli, ANEKAI

TALUK, who had acquired the same by

virtue of the Partition Deed date: 14/02/2023, registered as documen No.ANK-1-00028/2023-2024 of Book

and stored in CD.No.ANKD1533 in th

Any person or persons having any manne

of right, title, interest or claim over the

schedule property or having any objection

of whatsoever nature to the proposed sale transaction may lodge his/their claim or

objection together with documentary proc

in support of such claim or objection with the undersigned within 15 days from the date of this notice. If no such claim o

objection is received within the above

period, my clients will presume that no person or persons has/have any such

claim or objection and will proceed with

the execution and registration of the Sale Deed in their favour.

SCHEDULE OF PROPERTY

All that piece and parcel of the Industrial P1o1 No.24 B1, Property No. 150200101500900513, measuring East to West 95.00 Meters and North to South

42.50 Meters, in all measuring 4038 Square Meters, comprising of 8000 square feet of A. C. Sheet Industrial Shed, Office

Area measuring 1200 square feet of RCC Roofing with 140 KV power, situated at Attibele Industrial Area carved out of

Sy.Nos.101 & 121 of Ichangur Village Attibele Hobli, Anekal Taluk, Bangalore, now included within the limits of City

Municipal Council, Anekal and bounded o

26th Main, 39th Cross, 9th Block,

Jayanagar, Bangalore - 560 069. Mobile: 98459 52566

Date: 04/08/2023

Place: Bengaluru

Place: Bengaluru

Dated: 03.08.2023

office of the Sub-Registrar, Anekal.

ಸಹಕಾರ ಸಂಘಗಳ ಸಹಾಯಕ ನಿಬಂಧಕರು (ನಿ-441) ದಿನಾಂಕ 16-06-2023ರಂದು ನೀಡಿರುವ ಸಮೂನೆ R ಮತ್ತು 9ರ ಆದೇಶದ ಮೇರೆಗೆ ಸಾಲಗಾರರಿಗೆ ಮತು ಜಾರ್ಮಿನುದಾರರಿಗೆ ಈ ಮೂಲಕ ಯಪಡಿಸುವುದೇನೆಂದರೆ ಸಮೃದ್ಧ ಸೌಹಾರ್ದ ಕ್ರೆಡಿಟ್ ಕೋ-ಆಪರೇಟವ್ ಸಂಘ ಲ್ಲಿ ಬೆಂಗಳೂರು ಇವ-ರಿಗೆ ಆಡಮಾನ ಮಾಡಿರುವ ಕೆಳಗೆ ತಿಳಿಸಿರುವ ಸ್ಥಿರಾಸ್ತಿಯನ್ನು ದಿನಾಂಕ 24-08-2023 ಗುರುವಾರದಂದು ಬೆಳಿಗ್ಗೆ II-00 ಘಂಟೆಗೆ ಸ್ಥಿರಾಸ್ತಿ ಇರುವ ಸ್ಥಳದಲ್ಲಿಯೇ ಹರಾಜು ಮಾಡಲಾಗುವುದು ಸಾಲಗಾರರು/ ಜಾಮೀನುದಾರರು ಹರಾಜಿನ ಹಿಂದಿನ ದಿನದೊಳಗೆ ಬಾಕಿ ಮೊತ್ತ ರೂ. 62.01,672-00 ಮತ್ತು ಂತರದ ದಿನಗಳವರೆಗಿನ ಬಡ್ಡಿಯನ್ನು ಪೂರ್ತಿಯಾಗಿ ಪಾವತಿ ಮಾಡದಿದ್ದರೆ ಸ್ಟ್ರರಾಸ್ತಿಯನ್ನು ಹರಾಜ ಾಡಲಾಗುವುದು. ಸಾಲಗಾರರು/ ಜಾಮೀನಾಧಾರರ ಹೆಸರು ಮತ್ತು ವಿಳಾಸ:

I. ಶ್ರೀ ನಂಬಾಂಡಸ್ವಾಮಿ ಎನ್ ಬಿನ್ ಲೀ) ನಾಗಪ್ಪ ನಂ. 781. |ನೇ ಮಹಡಿ. [0ನೇ ಮುಖ್ಯರಸ್ತೆ 2ನೇ ಜ್ಲಾಕ್. ನಶಂಕರಿ 1ನೇ ಹೆಂತ, ತೀನಿವಾಸನಗರ, ಬೆಂಗಳೂರು-560050 ಮತು

ಶೀಮತಿ ಸಹನ W/o ಶ್ರೀ ರಾಘವೇಂದ್ರ ಎಸ್ ನಂ.162, 6ನೇ ಮುಖ್ಯರಸ್ತೆ ಜಯನಗರ ಮೋಲೀಸ ಷನ್ ಎದುರು, ಜಯನಗರ 4ನೇ ಪ್ರಾಕ್ತ ಬೆಂಗಳೂರು-560011

ನಾಂಕ 23–08–2023ಕ್ಕೆ ಬರಬೇಕಾದ ಬಾಕಿ ರೂ. 62,01,672–00 ಮತ್ತು ನಂತರದ ಬಡ್ಡಿ ಹಾಗೂ ಸು ಡ್ಡಿ ಮತ್ತು ನಂತರದ ಪೂರ್ಣ ಪಾವತಿ ಮಾಡುವವರೆಗಿನ ಬಡ್ಡಿ 15% ಹಾಗೂ 2% ಸುಸ್ತಿ ಬಡ್ಡ Flat No. TF-1, in the third floor of building (constructed at site bearing No. 49, having Katha No.40/3218/49/T-1, Narasipura Village, Yelahanka Hobli, Bengaluru North Taluk, 17th Main Road, 5th Block, Vidyaranyapura, Bengaluru – 560 097.

### ಸ್ಥಿರಾಸ್ತಿಯ ದಿವರ:

ALL that piece and parcel of the Residential Ownership Apartment bearing Flat No. TF
1, in the third floor of building (constructed at site bearing No. 49, having Katha No.

40/3218/49/T-1, situated at Industrial Employees Housing Co.-Operative Society layout formed in Narasipura Village, Yelahanka Hobli, Bengaluru North Taluk, 17th Main Road, 5th Block, Vidyaranyapura, Bengaluru – 560 097. Now it has Postal address No. 49, IEHCS Layout, comes under BBMP limits of Ward No. 99, of Vidyaranyapuram having New PID No. 009/w0186-40, measuring East by 60 feet, West by 60 feet 2400 sq. ft. bounded on: East by Site No. 50, West by Site No. 50, West by Site No. 48, North by Site No. 34, South by : Road "SURABH!" having Katha No. 40/3218/49, New PID No. 009-wo186-40 along with proportionate undivided land share, right, title and interest of equivalent to S00 sq. ft.; building is of R.C.C. roofed. Solid cement block walls, vitrified tiles lifooring, main door and pools door with teakwood. solid cement block walls, vitrified tiles flooring, main door and pooja door with teakwood, inside doors with hone frames and flush door shutters, UPVC window with safety grills together with separate electricity Meter connection, Bore well and BWSSB water supply connections. The Flat comprises of 2 bedrooms. 2 toilets, with bath, kitchen, hall cum ning with super built up area of 1080 sq. ft, with one covered car parking slot.

ಷರತ್ತು ಮತ್ತು ನಿಯಮಗಳು: ಹರಾಜಿನಲ್ಲಿ ಭಾಗವಹಿಸುವವರು ತಮ್ಮ ವಿಳಾಸದ ದಾಖಲೆ, ಪ್ರಾನ್ಕಾರ್ಡ್, ಆಧಾರ್ಕಾರ್ಡ್, ಜೊತೆಗೆ ಆರ್ನೆಸ್ಟ್ ಮನಿ ರೂ. 25,000-00 ವನ್ನು ಪಾವತಿಸಿ ರಶೀದಿಯನ್ನು ಹಾಜರುಪಡಿಸಬೇಕು.

ಹರಾಜಿನಲ್ಲಿ ಯಶಸ್ವಿಯಾದ ಬಿಡ್ಡುದಾರರು ತಾವು ಬಿಡ್ಡು ಮಾಡಿದ ಹಣದಲ್ಲಿ ಕೇಕಡ 25 ಮೊತ್ತವನ್ನು ಅದೆ ದಿನವೇ SAMRUDHA SOUHARDA CREDIT CO-OPERATIVE SANGHA LTD., ಹೆಸರಿಗೆ ಡಿಡಿ ಮೂಲಕ ಸಲ್ಲಿಸವೇಕು. ತಪ್ಪಿದ್ನಲ್ಲಿ ಪಾವತಿಸಿದ ಅರ್ನೆಸ್ತ್ರಮನಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಹರಾಜಿನಲ್ಲಿ ಯಶಸ್ವಿಯಾದ ಐಡುದಾರರು ವಾಕಿ ಶೇಕಡ 75 ಮೊತ್ತವನ್ನು ಸಹಕಾರಿಗೆ ಹರಾಂ

ದಿಸಾಂಕದಿಂದ 45 ದಿಸದ ಒಳಗಾಗಿ ನೀಡಿ ನಂತರ ಕಾನೂನಿನನ್ನಯ ನೋಂದಣಿ ಶುಲ್ಯ ಮುದ್ರಾಂಕ ಶುಲ್ಯ, ಮತ್ತಿತರ ನೋಂದಾವಣಿಗೆ ಅನ್ವಯಿಸುವ ಜತರೆ ಶುಲ್ಲಗಳನ್ನು ಪಾವತಿಸಿ ಸದರಿ ಆಸ್ತಿಯನ್ನು ನೋಂದಾವಣೆ ಮಾಡಿಸಿಕೊಳ್ಳತಕ್ತದ್ದು, ತಪ್ತಿದಲ್ಲಿ ಹರಾಜಿನಲ್ಲಿ ಮಾಡಿದ ಮಾರಾಟವು ರದ್ಭಾಗುವುದು, ಮತ್ತು ಈಗಾಗಲೇ ಪಾವತಿಸಿದ ಹಣವನ್ನು ಮುಟುಗೋಲು ಫಾಕಿಕೊಂಡು ಬದಲಿ ಹರಾಜು ನಡೆಸಲಾಗುವುದು ಸ್ಥಿರಾಸಿಯ ದಾಖಲೆ ಪತ್ರಗಳನ್ನು ನಮ ಸಹಕಾರಿಯ ಕಛೇರಿಗೆ ಬರಮ ಪರಿತೀಲಿಸಬಹುದು: ಘೋನ ನೆಂ, 08026508802/7204377607 ಮೂಲಕ ಸಂಪರ್ಕಿಸಬಹುದು.

ಹರಾಜನ್ನು ಆಂಗೀಕರಿಸುವ, ತಿರಸರಿಸುವ ಆಥವಾ ಹರಾಜನ್ನು ಮುಂದೂಡುವ ಹಕ್ಷನ್ನು ಮಾರಾಟಾಧಿಕಾ ಸ್ಥರಾಸಿಯ ವಿವರಣೆಯಲ್ಲಿ ಅಥವಾ ಅವುಗಳ ಅಂದಾಜು ವಿಸೀರ್ಣ ವಿಷಯದಲ್ಲಿ ವ್ಯತ್ಸಾಸಗಳೀನಾದ

ಇದ್ದಲ್ಲಿ ಸರ್ಕಾರವು, ಸೌಹಾರ್ದ ಸಹಕಾರಿಯು ಜವಾಬ್ದಾರಿಯಾಗಿರುವುದಿಲ್ಲ ಎಂಬುದನ್ನು ಗಮನಿಸಬೇಕ ವೇಲ್ಯಂಡ ಸ್ವತನ್ನು ಯಾವ ಸ್ಥಿತಿಯಲ್ಲಿದೆಯೋ ಹಾಗೆಯೇ ಪರಾಜು ಹಾಕಲಾಗುವುದು. ಇದನ ಜಿಜ್ಜುದಾರರು ಮೊದಲೇ ತಿಳಿದಿರತಕ್ಷದ್ದು

: ಬೆಂಗಳೂರು ದಿನಾಂಕ : 04-08-2023

ಸಹಿ/- ಅವಿನಾಶ್ ಮಾರಾಟಾಧಿಕಾರಿ (ಮೊ-7022154651)

ತವರನ್ನು ಕೋರಿದ್ದರು

## ಭಾರತೀಯ ಸೇಟ್ ಬ್ಯಾಂಕ್

ರಿಟೈಲ್ ಆಸೆಟ್ಸ್ ಸೆಂಟ್ರಲ್ ಪ್ರೋಸೆಸಿಂಗ್ ಸೆಂಟರ್ (ಆರ್'ಎಸಿಪಿಸಿ)-1, ಶ್ರೀ ರಾಮಕೃಷ್ಣ ಮಠ ಎದುರು, ಬಸವನಗುಡಿ, ಬೆಂಗಳೂರು-560 004. ಶೋನ್ : 080-25943338, 25943336 & 25943337ಫ್ಯಾಕ್ : 080-25943367/25943147

### Email: mgrracpc.zoban@sbi.co.in ಸ್ವಾಧೀನ ಸೂಚನೆ

A/c. No.:YLR/HL/64091195473/40618/HL/124 ಕೆಳಸಹಿದಾರರು. ಭಾರತೀಯ ಸೇಟ್ ಬ್ಯಾಂಕ್, ಇದರ ಅಧಿಕಾರಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಕೂರಿಟ್ಟಿಜೇಷನ್ ಅಂಡ್ ರಿಕನ್ಸಕ್ಷನ್ ಆಫ್ ಫೈನಾನಿಯಲ್ ಅಸೆಟ್ ಅಂಡ್ ಎನ್ಫ್ರೋರ್ಸ್ ಮೆಂಟ್ ಆಫ್ ಸೆಕ್ಕೂರಿಟ ಇಂಟರೆಸ್ಟ್ ಆಕ್ಟ್ 2002 ಮತ್ತು 2002ರ (2002ರ ನಂ.3) ಸೆಕ್ಕೂರಿಟಿ ಇಂಟರೆಸ್ಟ್ (ಎನ್ಫ್ರೋರ್ಸ್ ಮೆಂಟ್) ನಿಯಮಗಳನಿಯಮ3 ಅನ್ನುಓದಿಕೊಂಡಂತೆ ಪ್ರಕರಣ 13(12)ರ ಅನ್ವಯ ಪ್ರದಕ್ಷವಾದ ಅಧಿಕಾರವನ್ನು ಚಲಾಯಿ ಕಾಂದೆ ಸೂಚನೆಯನ್ನು **ಸಾಲಗಾರರಾದ** : ಪ್ರೀ.ಪಿ. ಬೆಂಜಮಿನ್ S/o. ಲೇಟ್ ವಸಂತ್ ಕುಮಾರ್, ಲೇಟ್ ವಸಂತ್ ಕುಮಾರ್ ಮತ್ತು ಲೇಟ್ ವಿ. ಸರೋಜಮ್ನ ರವರ ಕಾನೂನುಬದ್ದ ವಾರಸುದಾರರು 2) ಶ್ರೀ ಪಿ. ಪಿನೋದ್ ಕುಮಾರ್ S/o. ಲೇಟ್ ವಸಂತ್ ಕುಮಾರ್, ಲೇಟ್ ವಸಂತ್ ಕುಮಾರ್ ಮತ್ತು ಲೇಟ್ ವಿ. ಸರೋಜಮ್ಮ ರವರ ಕಾನೂನುಬದ್ದ ವಾರಸುದಾರರು 3) ಶ್ರೀಮತಿ ಸುಧಾ ಅರ್ಫಾಲ್ಡ್, W/o. ಲೇಟ್ ವಿ, ವಿಲ್ಸನ್ ಆರ್ನಾಲ್ಡ್, ಲೇಟ್ ವಿ. ವಿಲ್ಸನ್ ಆರ್ನಾಲ್ಡ್, ರವರ ಕಾನೂನುಬದ್ಧವಾರಸುದಾರರು, 3) ಶ್ರೀ ಪ್ರಚ್ಚಲ್ ಆರ್ನಾಲ್ಡ್, S/o. ಲೇಟ್ ವಿ. ವಿಲ್ಸನ್ ಆರ್ನಾಲ್ಡ್ಡ್ ಲೇಟ್ ವಿ. ವಿಲ್ಸನ್ ಆರ್ನಾಲ್ಡ್, ರವರ ಕಾನೂನುಬಂ ವಾರಸುದಾರರು ಇವರಿಗೆ ದಿನಾಂಕ 27.04.2023ರಂದು ನೀಡಿದ್ದರು. ಅದರಂತೆಸದರಿ ಸೂಚನೆಯ ದಿನಾಂಕದಿಂ 60 ದಿನಗಳ ಒಳಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗು ರೂ.65,81,614/- (ರೂಪಾಯಿ ಅರವತ್ತೆದು ಲಕ್ಷದ ಎಂಬತ್ತೊಂದು ಸಾವಿರದ ಆರು ನೂರ ಹದಿನಾಲ್ಕು ಮಾತ್ರ) ದಿನಾಂಕ 18.04.2023ರಂತೆ ರಂದು ಇದ್ದಂತೆ ಮತ್ತು ಒಪ್ಪಿದ ದರದಲ್ಲಿ, ಮುಂದಿನ ಬಡ್ಡಿ, ಸಾಂದರ್ಭಿಕ ಖರ್ಚು ಮತ್ತು ಇತರೆ ವೆಚ್ಚಗಳನ್ನು ಪಾವತಿಮಾಡಲ

ಸಾಲಗಾರರು / ಲೇಟ್ ವಸಂತ್ ಕುಮಾರ್ ಮತ್ತು ಲೇಟ್ ವಿ. ಸರೋಜಮ್ನ / ಲೇಟ್ ವಿ. ವಿಲ್ಷನ್ ಅರ್ನಾಲ್ ರವರ ಕಾನೂನುಬದ್ದ ವಾರಸುದಾರರು. ತಗಾದೆ ಸೂಚನೆಯಲ್ಲಿ, ಸೂಚಿಸಿರುವ ಮೊತ್ತವನ್ನು ಪಾವತಿ ಮಾಡಲ ರ್ವಲರಾಗಿರುವುದರಿಂದ, ಸಾಲಗಾರರಿಗೆ /ಲೇಟ್ ವಸಂತ್ ಕುಮಾರ್ ಮತ್ತು ಲೇಟ್ ವಿ. ಸರೋಜಮ ಲೇಟ್ ವಿ. ವಿಲ್ಸನ್ ಅರ್ನಾಲ್ಡ್ ರವರ ಕಾನೂನುಬದ್ಧ ವಾರಸುದಾರರಿಗೆ ಈ ಮೂಲಕ ಸೂಚಿಸುವುದೇನೆಂದ ಸದರಿ ನಿಯಮದ ನಿಯಮ 8 ಅನ್ನು ಓದಿಕೊಂಡಂತೆ ಸದರಿ ಆಕ್ಟ್ ಪ್ರಕರಣ 13(4)ರ ಅನ್ವಯ ಪ್ರದತ್ತವಾದ ಅಧಿ ಕಾರವನ್ನು ಚಲಾಯಿಸಿ ಕೆಳಗೆ ವಿವರಿಸಿದ ಸ್ವತ್ತನ್ನು ಕೆಳಸಹಿದಾರರು **ದಿನಾಂಕ** 02.08.2023**ರಂದು** ಸ್ವಾಧೀನ ಸದಿಸಿಕೊಂಡಿರುತ್ತಾರೆ.

ನಿರ್ದಿಷ್ಟವಾಗಿ ಸಾಲಗಾರರಿಗೆ /ಲೇಟ್ ವಸಂತ್ ಕುಮಾರ್ ಮತ್ತು ಲೇಟ್ ವಿ. ಸರೋಜಮ್ನ / ಲೇಟ್ ವಿ ವಿಲ್ಸನ್ ಅರ್ನಾಲ್ಡ್ ರವರ ಕಾನೂನುಬದ್ಧ ವಾರಸುದಾರರಿಗೆ ಈ ಮೂಲಕ ಎಚ್ಚರಿಸುವುದೇನೆಂದರೆ, ಯಾರೂ ಕೆಳಗೆ ನಮೂದಿಸಿರುವ ಸದರಿ ಸ್ಥತಿನಬಗ್ಗೆ ವೃವಹರಿಸಬಾರದು ಮತ್ತು ಸದರಿ ಸ್ಥತಿನ ಬಗ್ಗೆ ಯಾವುದೇ ವೃವಹಾರ ನಡೆಸಿದ್ದೇ ಆದರೆ, ಆದು ಭಾರತೀಯ ಸ್ಟೇಟ್ ಬ್ಯಾಂಕ್, ಇವರಿಗೆ ಬರಬೇಕಾದ ಬಾಕಿ ಮೊತ್ತ ರೂ. 68,30,871/- (ರೂಪಾಯಿ ಆರವತೆಂಟು ಲಕದ ಮೂವತ್ತು ಸಾವಿರದ ಎಂಟು ನೂರ ಎಪತ್ತೊಂದು ಮಾತ್ರ) ದಿನಾಂಕ 30.07.2023ರಂದ ಇದ್ದಂತೆ ಮತ್ತು ಬಡ್ಡಿ ಮತ್ತು ಇತರ ಖರ್ಚು, ವೆಚ್ಚ ಇತ್ಯಾದಿಗಳನ್ನು ಚುಕ್ಕಾ ಮಾಡುವುದಕೆ ಒಳಪಟ್ಟರುತ್ತದೆ. ಸಾಲಗಾರರ/ ಅಡಮಾನುದಾರರ ಲೇಟ್ ವಸಂತ್ ಕುಮಾರ್ ಮತ್ತು ಲೇಟ್ ವಿ. ಸರೋಜಮ್ನ / ಲೇಟ್ ವಿ. ವಿಲ್ಪನ್ ಆರ್ನಾಲ್ಡ್ ರವರ ಕಾನೂನುಬದ್ದ ವಾರಸುದಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ಥತ್ತುಗಳನ್ನು

ಂಪಡೆಯುವ ಅವಕಾಶ ಕಾಯದೆಯ ಸೆಕ್ಟನ್ 13ರ ಸಬ್ ಸೆಕ್ಟನ್ (8)ರ ಅನ್ವಯ ಇರುತ್ತದೆ. ಸ್ತಿರಾಸ್ತ್ರಿಗಳ ವಿವರ: ಬೆಂಗಳೂರು, ಬಸಶಂಕರ 3ನೇ ಹಂತ, 3ನೇ ಘಟ್ಟ, 6ನೇ ಮುಖ್ಯ ರಸ್ತೆ. ಬ್ಲಾಕ್ ನಂ ಇಲ್ಲಿರುವ ವಾಸಯೋಗ್ಯ, ಆಸ್ತಿಯ ನಿವೇಶಸ ಸಂ. 444. ಹಾಲಿ ಮುನಿಸಿಪಲ್ ಸಂ. 444. ಬಿಬಿಎಂಪಿ ವಾರ್ಡ್ ನಂ. 54, ಶ್ರೀನಿವಾಸ ನಗರ, ಪಿಐಡಿ ನಂ. 54–55–444, ಇಲ್ಲಿ ಪೂರ್ವದಿಂದ ಪತ್ತಿಮಕ್ಕೆ : 40 ಅಡಿ ಉತರದಿಂದ ದಕ್ಷಿಣಕೆ : 30 ಆಡಿ ಆಳತೆಯ ಆಸಿಯು ಜಂಟಿಯಾಗಿ ಲೇಟ್ ವಸಂತಕ್ತುಮಾರ್ ಮತ್ತು

ಲೇಟ್ ವಿ ಸರೋಜಮ್ನೆ ಇವರ ಹೆಸರಿನಲ್ಲಿದ್ದು ಈ ಆಸ್ತಿಯ ಚಕ್ಕುಬಂದಿ : ಪೂರ್ವಕ್ಕೆ: ನಿವೇಶನ ನಂ. 461 ಪಶ್ಚಿಮಕ್ಕೆ: ರಸ್ತೆ, ಉತ್ತರಕ್ಕೆ : ನಿವೇಶನ ನಂ. 445, ದಕ್ಷಿಣಕ್ಕೆ : ನಿವೇಶನ ನಂ.443. ಸಹಿ/- ಅಧಿಕೃತ ಅಧಿಕಾರಿ, ಭಾರತೀಯ ಸ್ಪೇಟ್ ಬ್ಯಾಂಕ್ ಸ್ಥಳ : ಬೆಂಗಳೂರು

ಆರ್ಎಸಿಪಿಸಿ-1, ಬಸವನಗುಡಿ, ಬೆಂಗಳೂರು ದಿನಾಂಕ : 02.08.2023



ಇಂದಿರಾನಗರ ಶಾಖೆ ನಂ. 853, 1ನೇ ಮಹಡಿ. 10ನೇ ಮೈನ್, 4ನೇ ಕ್ರಾಸ್. ಇಂದಿರಾನಗರ 2ನೇ ಹಂತ, ಬೆಂಗಳೂರು. ದೂರವಾಣಿ: 080-25253320, ಟೆಲಿಫ್ಯಾಕ್ಸ್: 080-25200299,

ಇಮೇಲ್ : bmbang1425@centralbank.co.in

ನೋಟೀಸ್ ಸಾಲಗಾರರಿಗೆ

ಸೆಕ್ಯೂರಿಟೈಜೀಷನ್ ಆಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ನಿಯಲ್ ಅಸೆಟ್ಸ್ ಅಂಡ್ ಎನ್.ಮೋರ್ಸ್ಮಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆ್ಯಕ್ಟ್ 2002ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸೆಕ್ಷನ್ 13(2) ಅನ್ನು ಓದಿಕೊಂಡಂತೆ ಡಿಮಾಂಡ್ ನೋಟಸ್ಸು

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂದಿರಾನಗರ ಶಾಖೆ, ನಾವು ಕೆಳಕಂಡ ನಿಮಗೆ ಸೆಕ್ನೂರಿಟ್ಟೆಜೇಷನ್ ಅಂಗ ರಿಕರ್ನಸ್ಥಕ್ಷ್ಯ ಆಫ್ ಫೈಸ್ಯಾಯಲ್ ಆಸೆಟ್ ಆಂಡ್ ಎನ್ಎನ್ನು ಕಾರ್ಯ ಅತ್ಯ ಸೆಕ್ಟ್ರೊಂಟ್ ನಾರ್ಟ್ ನಿಂಡಿಯಿಂದ ಬಿಡುವುದ್ದಾರ್ಡು ಅಂತ್ರ 2002ರ ಸಕ್ಷನ್ 13(2)ರ ಅನ್ವಯ ಡಿಮ್ಯಾಂಡ್ ನೋಟಿಸ್ನ ನೀಡಿಕೆಯನ್ನು ತಪ್ಪಿಸಿಕೊಂಡಿರುವುದರಿಂದ ಪ್ಯಾಂಕ್ ಡಿಮ್ಯಾಂಡ್ ನೋಟಿಸನ್ನು ನಿಮಗೆ ಸಂಬಂಧಪಟ್ಟ ಮಿಳಾಸಗಳಿಗೆ ನೊಂದಾಯಿತ ಆಂಡೆ ಎಡಿ ಮೂಲಕ ಕೆಳಗೆ ತಿಳಿಸಿರುವ ದಿನಾಂಕದಂದು ಕ್ಷೀತ್ರಿತಿಗೆ ಕನ್ನುವಿಸಲಾಗಿತ್ತು ಆರಂ ಇವುಗಳು ನಾಮೆ ನೀಡಿಕೆಯಾಗದೆ ಹಿಂದಕ್ಕೆ ಬಂದಿರುತ್ತವೆ. ನಿಮಗೆ ಮಂಡೂರು ಮಾಡಿದ್ದ ಸಾಲಗಳನ್ನು ಮರುಪಾವತಿ ಮಾಡಲು ಶಹಿತಸ್ಥರಾಗಿರುವುದರಿಂದ ಸದರಿ ನೋಟಿಸ್ ಒಕ್ಕಣೆಯಾಗಿರುವುದು. ಸಾಲರ ವಿವರಗಳು ಮತ್ತು ದಾಕಿಯಿರುವ ನಿಂತ್ರ ಹೇತಿರುವಂದು ಸದರಿ ನೋಟಿಸ್ ಒಕ್ಕಣೆಯಾಗಿರುವುದು. ಸಾಲರ ವಿವರಗಳು ಮತ್ತು ದಾಕಿಯಿರುವ ಮೊತ್ ಈ ಕೆಳಕಂಡಂತಿರುವುದು.

ಸಾಲಗಾರರು / ಆಡಮಾನದಾರರ ಹೆಸರು ಮತ್ತು ವಿಳಾಸ : (I) ಶ್ರೀ ಇನಾಯತುಲ್ವಾ ಜಿನ್ ಅಬ್ಬರಪವಾನ ಆಸ್ವಾರಿ, (2) ಘಾತಿಮಾ ಸಿದ್ರಾ ಕೋಂ. ಇನಾಯತುಲ್ಲಾ, ನಂ. 37/1, ಆಸ್ವಾರಿ ಹೌಸ್, ದೊಂಗ್ರವಲ್ಲಿ, ಛಟ್ಕಳ

Scheme	Facility	Sanction Amount (Rs.)	Account No.	Sanction Date	Outstanding As on 31.07.2023
House Loan	Term Loan	1,19,00,000/-	5333670391	20.12.2022	1,18,90,500/-
House Loan	Term Loan	1,18,70,470/-	5333679848	20.12.2022	1,18,70,470/-

ಂರಡು ಕೋಟಿ ಮುವಶೇಳು ಲಕದ ಅರವತು ಸಾವಿರದ ಒಂಬೈನೂರ ಎಪತು ಮಾತ) (ಇದು ಸೂಚನೆಯ ನಿನಾಂಕದಿಂದ ಅಸಲು ಮತ್ತು ಬಿಡ್ಡಿಯನ್ನು ಪ್ರತಿನಿಧಿಸುತ್ತದೆ) ಜೊತೆಗೆ ನಂತರದ ವಿಧಿಸದ ಬಡ್ಡಿ ಡಿಮ್ಯಾಂಡ್ ನೋಟಿಸ್ ದಿನಾಂಕ: 31.07.2023 ಎನ್ಎಎ ದಿನಾಂಕ : 29.07.2023

:dainನದ ಸ್ಥಿರಾಸ್ತಿಯ ವಿವರಗಳು : ಆಸ್ತಿ ನಂ. I : ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡ ಆ ಆಡಮಾನದ ಸ್ಥಿರಾಸ್ತಿಯ ವಿವರಗಳು - ಆಸ್ತಿ ನಂ. 1 : ಎಲ್ಲಾ ಭಾಗ ಮತ್ತು ವಿಧಾಗಗಳನ್ನು ಒಳಗೊಂಡ ಆಸ್ತಿ ಸ್ತಿಪ್ ನಂ. 114. ವಿಸ್ತರ್ಣ ಪೂರ್ವದಿಂದ ಫಟ್ಟಿಮಕ್ಕೆ 50 ಆಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 30 ಆಡಿ, ಒಟ್ಟ 1500 ಚದರ ಆಡಿ, 2219 ಚದರ ಅಡಿ ಆಳಿತೆಯ ಇಂಡಿವೆಂಡೆಂಟ್ ಡಂಪ್ಲಿಕ್ಸ್ ವಿಲ್ಯಾ ಜೊತೆಗೆ ಸೂಪರ್ ನಿರ್ಮಿತ ಪ್ರದೇಶದ ಇ-ಚಾತಾ ನಂ. 150200100400520994 ರಂದ ರಚಿಸಲಾಗಿದೆ. ನಂ. 73. ವಿಸ್ತರರ್ಣ 3 ಆಕರ 36 ಗುಂಟೆಗಳು, ಕೋಸಸಂದ್ರ ಗ್ರಾಮ. ಜಿಗಣಿ ಹೋವಿಳ, ಆನೇಕಲ್ ತಾಲ್ವೂಕು, ಯೋಜನೆ 52 ರಲ್ಲಿ ಹೋವ್ಸ್ ಬಟರ್ಫ್ಟ್ ಗಾರ್ಡನ್ ಅನ್ನು ಶೆಡ್ಡೂಲ್ ಎ ಆಸ್ತಿಯಲ್ಲಿ ಂಚಿಸಲಾಗಿದೆ. ಚಕ್ಕುಬಂದಿ : ಮಾರ್ಡಕ್ಕೆ 3 ಸೈಟ್ ನಂ. 110. ಪಶ್ಚಿಮಕ್ಕೆ : ರಸ್ತೆ, ಉತ್ತರಕ್ಕೆ : ಸೈಟ್ ನಂ. 115 ಮತ್ತು ದಕ್ಷಿಣಕ್ಕೆ : ಸೈಟ್ ನಂ. 113. ಈ ಆಸ್ತಿಯು ಶ್ರೀ ಇಣಾಯತುಲ್ದಾ ಜಿನ್ ಅಬ್ಬುರಪಮಾನ್ ಆಸ್ಕಾರಿ ಇವರ ಹೆಸರಿನಲ್ಲಿದೆ.

ಅಡಮಾನದ ಸ್ಥಿರಾಸ್ತ್ರಿಯ ವಿವರಗಳು : ಆಸ್ತ್ರಿನಂ. 2 : ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡ ಆ) ಸೈಟ್ ನಂ. 115, ಎಸ್ಕೀರ್ಣ ಸೂರ್ವದಿಂದ ಪಶ್ಚಿಮಕ್ಕೆ 50 ಇಡಿ ಮತ್ತು ಉತ್ತರದಿಂದ ದಕ್ಷಣಕ್ಕೆ 30 ಅಡಿ. ಒಟ್ಟೆ 1500 ಚದರ ಆಡಿ, 2219 ಚದರ ಅಡಿ ಆಳತೆಯ ಇಂಡಿಸೆಂಡೆಂಟ್ ಡೊಸ್ಟೆಕ್ಸ್ ಎಲ್ಲಾ ಜೊತೆಗೆ ಸೂಪರ ಉಗ ಒಂಬ ಆಡ, 2.19 ಜೂರ ಅಡ ಆಳಿತರು ನಂಡವರಡುತ್ ಡೊಪ್ಪಕ್ಟ್ ವಿಶ್ವ ಡೊಡೆಗೆ ಸುವರ್ ಮಿಕ್ ಪ್ರದೇಶದ ಇ–ಖಾತಾ ನಂ. 150200100400\$20995 ರಿಂದ ರಚಿಸಲಾಗಿದೆ. ನಂ. 73, ವಿಸ್ತೀರ್ಣ ಎಕರೆ 36 ಗುಂಟೆಗಳು: ಕೋವಸಂದ್ರ ಗ್ರಾಮ. ಜಿಗಣೆ ಹೋಬಳಿ, ಅವೇಕಲ್ ತಾಲ್ಲೂಕು ಯೋಜನೆ 52 ಲ್ಲಿ ಹೋಮ್ಸ್ ಬಟರ್ಫ್ಟ್ನೆ ಗಾರ್ಡನ್ಸ್ ಅನ್ನು ಶೆಡ್ನೂಲ್ ಎ ಆಸ್ತಿಯಲ್ಲಿ ರಚಿಸಲಾಗಿದೆ. ಚಕ್ಕುಬಂದಿ: ಹೂರ್ವಕ್ಕೆ ಸೈಟ್ ನಂ. 109, ಪಶ್ಚಿಮಕ್ಕೆ : ರಸ್ತೆ, ಉತ್ತರಕ್ಕೆ : ಸೈಟ್ ನಂ. 116 ಮತ್ತು ದಕ್ಷಿಣಕ್ಕೆ : ಸೈಟ್ ನಂ. 114, ಆಸ್ತಿಯು ಶ್ರೀ ಇನಾಯತುಲ್ಲಾ ಜನ್ ಅಬ್ಬುರಹಮಾನ್ ಆಸ್ಕಾರಿ ಇವರ ಹೆಸರಿನಲ್ಲಿದೆ.

ರು ನೋಟಿಸ್ ಪಕಟವಾದ ದಿನಾಂಕದಿಂದ 60 ದಿನಗಳ ಒಳಗೆ ಮೇಲೆ ತಿಳಸಿರುವ ಸಂಬಂಧಪ ಮೊತ್ತಗಳನ್ನು ಸೆಂಟ್ರಲ್ ಬ್ರಾಂಕ್ ಆಫ್ ಇಂಡಿಯಾಗೆ ಪಾವತಿ ಮಾಡುವಂತೆ ಮತ್ತು ಇದ್ದಕ್ಕೆ ತಪ್ಪಿದ್ಯ ಜಾಮೀನಾದಾರರ ಮತ್ತು ಆಡಮಾನದಾರರ ಭದ್ರತಾ ಸ್ವತ್ತಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದರೇ ಕಾರ್ಮಿಯವಾರರ ಮತ್ತು ಆಡಮಾನವಾರರ ಭದ್ರತಾ ಸ್ವತ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದರೆ. ಎದರಿ ಅಧಿನಿಯಮದ ಉಪಬಂಧಗಳ ಆನ್ವಯ ಭದ್ರತಾ ಸ್ವತ್ತ್ರಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಿಮ ಸದರ ಅಧಿನಿಯಮದ ಉಪಬಂಧಗಳ ಅನ್ನಯ ಪರ್ಧತಾ ಸ್ವತ್ತುಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಿಮ್ ಈ ಮೂಲಕ ಕರೆ ನೀಡಲಾಗಿದೆ. (1) ಗುತ್ರಿಗೆ, ನಿಯೋಜಿತ ಮಾರಾಟ ಮತ್ತು ಭದ್ರತೆಯುಳ್ಳ ಸ್ವತ್ತುಗಳನ್ನು ಪಡೆಯುವಿಕೆ ಮೂಲಕ ವರ್ಗಾವಣೆ ಹಕ್ಕುಗಳು ಸೇರಿದಂತೆ ಪಾರ್ಮಾಟದಾರರ ಮತ್ತು ಅಡಮಾನದಾರರ ಪ್ರಶ್ನೆ ಅರ್ಥಿಸಿದೆ ಸಂಟ್ರಿಸ್ ಪ್ರಾತ್ತಿಗಳನ್ನು ಪ್ರಶ್ನೆಕೆ ಸಂಟ್ರಿಸ್ ಪಡೆದವರಿಗೆ ವರ್ಗಾವಣೆಯನ್ನು ನೀವನ್ ಮಾಡಿರುವಿರಿ ಎಂಬ ಎಲ್ಲಾ ಹತ್ತುಗಳನ್ನು ಹೊರಡಿರುವರು. ಅಂಟಿಸಿರುವ ಡಿಮ್ಯಾಂಡ್ ನೋಟಸ್ನನಲ್ಲಿ ತಿಳಿಸಿರುವ ಯಾವುದೇ ಫದ್ರಶಾ ಸ್ಥತ್ತುಗಳನ್ನು ಹಾಗೂ ಜ್ಯಾಂಕಿಗೆ ಈಡು ಮಾಡಿರುವ / ಆಧಾರ ಮಾಡಿರುವ ಸ್ಥತ್ತುಗಳನ್ನು ಜ್ಯಾಂಕಿನ ಪೂರ್ವಾಮಮತ್ತು ಪಡೆಯದೆ ಮಾರಾಟ, ಗುತ್ತಿಗೆ ಅಥವಾ ಇನ್ನಿತರೆ ರೂಪದಲ್ಲಿ (ನಿಮ್ನ ವ್ಯಮಾರದ ಸಾಮಾನ್ಯ ವಿಧಾನರ ಹೊರತಾಗಿ, ಗುತ್ತಿಗೆ ಅಥವಾ ಇನ್ನಿತರೆ ರೂಪದಲ್ಲಿ (ನಿಮ್ನ ವ್ಯಮಾರದ ಸಾಮಾನ್ಯ ವಿಧಾನರ ಹೊರತಾಗಿ ವರ್ಗಾವಣೆ ಮಾಡದಂತೆ ಸದರಿ ಅಧಿನಿಯಮದ ಪ್ರಕರಣ 13(13)ರ ಉಪಬಂಧಗಳ ಆನ್ವಯ ಈ ಮೂಲಕ ನಿಮ್ನನ್ನು ನಿಷೇಧಿಸಿದೆ. ಸದರಿ ಅಧಿನಿಯಮದ ಪ್ರಕರಣ 13(2)ರ ಅನ್ವಯ ಈ ನೋಟಸನ್ನು ನೀಡಿದೆ.

ಸಹಿ/- ಅಧಿಕೃತ ಅಧಿಕಾರಿಗಳು ದವಾರಕ : 04,08,2023 ಸೆಂಟರ್ ಬ್ಯಾಂಕ್ ಆಫ್ ಇಂಡಿಯಾ ಸ್ಥಳ : ದೆಂಗಳೂರು

IN THE COURT OF THE CITY CIVIL JUDGE AT BENGALURU PUBLIC NOTICE

This is to notify the General Public that my clients have entered into an Agreement to OS. No. 84/2022 CCH. No.64 purchase the property more fully described in the schedule annexed hereto from its sole and absolute owner Mr. CHIRAG The Federal Bank Ltd., A Banking Company having its
Registered and Head Office at Federal

Represented by its Branch at St. Marks Road Branch, No. 9, Halcyon Complex, St. Marks Road, Bengaluru. ....Plaintif

Towers, Aluva, Kerala - 683 101.

SUMMONS TO DEFENDANT (Under Order 5 Rule 20) BY WAY OF PAPER PUBLICATION

Mrs. Denissaa Prakash, Aged about: 4 Mrs. Denissaa Prakash, Aged about: years, W/o Om Prakash Rao, R/at: No. 464, 1st Floor, 12th Main, MC Layout, Vijayanagar, Bengaluru-560040. And also at: Mrs. Denissaa Prakash, No. 5, 10th Cress, 1st Stape, HRP Layout, Nor.

Cross, 1st Stage, HBR Layout, Near BDA Complex, Kalyanagar, Bangalore-560043.

Please take notice the above case is filed against you for Recovery of money due by you to the Plaintiff in a sum of Rs. 19,61,085/- (Rupees Nineteen Lakh Sixty One Thousand Eighty five only) to the plaintiff bank along with future interest at the current prevailing rate of 8.10% per annum with monthly rests + over due interest at the rate of 2% per annum.

at the rate of 2% per annum.

The above case stands posted to 11.09.2023 at 11'O' Clock for your appearance, if you fail, to appear on that day in person or through counsel, the matter will be decided in your absence holding as 'Ex-parte'. this Court on this the day of 03.08.2023. By Order of the Court

Sd/- Assistant Registrar, East by : Plot No.24 C, West by : Road, North City Civil Court, Bengaluru by : Plot No.24 A, South by : Plot No.24 B Sd/- B. NARENDRA BALIGA B.A., LLB, VIJAYAKUMAR V. Office at No.468/21, 1st Floor,

ADVOCATE FOR PLAINTIFF G-7, Brigade Links, Seshadripuram 1st Main Road, Bangalore - 560 020.

ಚೋಳಮಂಡಲಂ ಇನ್ ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ ಲಿಮಿಟೆಡ **Chola** ಕಾರ್ಪೊರೇಟ್ ಕಚೇರಿ: 1ನೇ ಮಹಡಿ, 'ಡೇರ್ ಹೌಸ್', ನಂ. 2, ಎನ್.ಎಸ್.ಸಿ. ಬೋಸ್ರರಸ್ತೆ, ಚಿನ್ನೈ-600 00 ಶಾಖಾ ಕಚೇರಿ: ಮರಸಭೆ ನಂ. 45 (ಹಳೇ ನಂ. 45 & 45/1), 2ನೇ ಮಹಡಿ, ಲಾಲ್ಬಾಗ್ ರಸ್ತೆ, ಬೆಂಗಳೂರು-560 027.

ನಿಯಮ 8 (1) ರ ಅಡಿಯಲ್ಲಿ ಸ್ವಾಧೀನ ಪ್ರಕಟಣೆ

ಆದಾಗ್ಯೂ, ಈ ಕೆಳ ಸಹಿದಾತರರು ಮೆ ಟೋಳಮಂಡಲಂ ಇನ್ ಮೆಸ್ಟಮೆಂಟ್ ಮತ್ತು ಫೈನಾನ್ಸ್ ಕಂಪನ ಲಿಮಿಟೆಡ್ ನೋಂದಾಂಯಿತ ಕಚೇರಿ: 1ನೇ ಮಹಡಿ, "ಡೇರ್ ಹೌಸ್, ನಂ. 2, ಎನ್ಎಸ್ಸ್, ಬೋಸ ರಸ್ತೆ, ಚೆನ್ನೈ-600 001. ಶಾಖಾ ಕಚೇರಿ: ಮರಸಭೆ ನಂ. 45 (ಹಳೇ ನಂ. 45 & 45/1), 2ನೇ ಮಹಡಿ, ಲಾಲ್ಬಾಗ್ ರಸ್ತೆ, ಬೆಂಗಳೂರು–560027ನ ಅಧಿಕೃತ ಅಧಿಕಾರಿಯಾಗಿದ್ದು, ಆರ್ಥಿಕ ಸ್ವತ್ತಿನ ಭದ್ರತೆ ಮತ್ತು ಪುನರ್ನನಿರ್ಮಾಣ ಮತ್ತು ಭದ್ರತಾ ಬಡ್ಡಿ ಕಾಯ್ದೆ ಜಾರಿ 2002ರ ಅಡಿ ಮತ್ತು ಭದ್ರತಾ ಬಡ್ಡಿ ಜಾರಿ ನಿಯಮಗಳು 2002ರ ಅಡಿ ಸಕ್ಷನ್ 13(12)ರಡಿ ನಿಯಮ 9 ರಲ್ಲಿ ಓದಿಕೊಂಡಂತೆ ತಮಗರ ಪ್ರದತ್ತ ಮಾಡಿರುವ ಅಧಿಕಾರವನ್ನು ಉಪಯೋಗಿಸಿಕೊಂಡು ದಿನಾಂಕ 20/10/2022ರಂದು **ತಗಾದೆ ನೋಟಿಸ** ನ್ನು ನೋಟಿಸ್ ಸಾಲಗಾರರು & **ಸಹ ಸಾಲಗಾರರಾದ 1. ಮಟ್ಟರಾಜು ಎಂ**. ನಂ. 08, ಚಾಲುಕ್ಯ ನಗರ Iನೇ ಮೇನ್, ನಾಗರಬಾವಿ ಮುಖ್ಯ ರಸ್ತೆ ಬೆಂಗಳೂರು ಉತ್ತರ, ಕರ್ನಾಟಕ–560072. 2. ಮಾನಿಮಲ್ಲಪ್ಪ ಎಂ., ನಂ. 08, ಜಾಲುಕೃ ನಗು, Iನೇ ಮೇನ್, ನಾಗರಬಾವಿ ಮುಖ್ಯ ರಸ್ತೆ, ಬೆಂಗಳೂರು ಉತ್ತರ, ಕರ್ನಾಟಕ–560072. 3. ಮೆ⊩ ಮಾರುತಿ ಗ್ರಾಸ್ ಪರ್ಕ್ಸ್, ನಂ. 199/3, 2ನೇ ಕ್ರಾಸ್, ಜಾಲುಕೃ ನಗರ, ನಾಗರಬಾವಿ ಮುಖ್ಯ ರಸ್ತೆ, ಬೆಂಗಳೂರು ಉತ್ತರ, ಕರ್ನಾಟಕ-560072. 4. ಮೋಹನಕುಮಾರ ಎಂ. ನಂ 08, ಜಾಲುಕ್ಯ ನಗರ, Iನೇ ಮೇನ್, ನಾಗರಬಾವಿ ಮುಖ್ಯ ರಸ್ತೆ, ಬೆಂಗಳೂರು ಉತ್ತರ, ಕರ್ನಾಟಕ-560072 5. ಶಿಲ್ಪಾ ೩, ನಂ. 199/3, 2ನೇ ಕ್ರಾಸ್, ಚಾಲುಕ್ಯ ನಗರ, ನಾಗರಬಾವಿ ಮುಖ್ಯ ರೆಸ್ತೆ, ಬೆಂಗಳೂರು ಉತ್ತರ ಕರ್ನಾಟಕ-560072. ಇವರಿಗೆ ತಗಾದೆ ನೋಟಿಸ್ ಜಾರಿ ಮಾಡಿದ್ದು, ಈ ನಂತರ ಸಾಲಗಾರರು, ಸಹ-ಸಾಲಗರಾರರು ಎಂದು ಉಲ್ಲೇಖಿಸಲಾಗಿದೆ. ಇವರಿಗೆ ನೋಟಿಸ್ನಲ್ಲಿ ನೀಡಿದ ಮೊತ್ತ ಸಾಲದ ಸಂಖ್ಯೆ ನಂ. X0HEBAN00001896465, ರೂ. 27,61,830/- (ರೂಪಾಯಿ ಇಪ್ಪತ್ತೇಳು ಲಕ್ಷ ಅರವತ್ತೊಂದು ಸಾವಿರ ಎಂಟು ನೂರಾ ಮೂವತ್ತು ಮಾತ್ರ) ದಿನಾಂಕ 18-10-2022ರಂತೆ ಬಡ್ಡಿ ಸೇರಿ ಮೊತ್ತವನ್ನು ನೋಟಿಸ್ ಸ್ಪೀಕ-ರಿಸಿದ 60 ದಿನದೊಳಗೆ ಮರುಪಾವತಿಸುವಂತೆ ಕರೆ ಕಳುಹಿಸಲಾಗಿದೆ.

ಸದರಿ ಸಾಲಗಾರರು ಮೊತ್ತವನ್ನು ಮರುಪಾವತಿಸಲುವಲ್ಲಿ ವಿಫಲರಾದ ಕಾರಣ, ಸಾಮಾನ್ಯವಾಗಿ ಸಾರ್ವಜನಿಕರಿ ಮತ್ತು ಸಾಲಗಾರರಿಗೆ ಈ ಮೂಲಕ ನೋಟಿಸ್ ನೀಡುವುದೇನೆಂದರೆ ಈ ಕೆಳಗೆ ಸಹಿಮಾಡಿರುವ ಅಧಿಕೃತ ಅಧಿಕಾರಿಯು, ಗೌರವಾನ್ವಿತ 8ನೇ ಎಸಿಎಂಎಂ ಬೆಂಗಳೂರು ಅವರು ದಿನಾಂಕ 08–06–2023ರಂದ ಹೊರಡಿಸಿರುವ ಆದೇಶದಂತೆ ಅರ್ಜಿ ನಂ. Crl.Misc.1678//2023 ಅಂತೆ 2002ರ ಭದ್ರತಾ ಬಧಿ (ಜಾರಿ) ನಿಯಮಗಳಡಿ ಸೆಕ್ಷನ್ 13(4), 13(12)ರಡಿ ನಿಯಮ 8 ಮತ್ತು 9ರಲ್ಲಿ ಓದಿಕೊಂಡಂತೆ ದಿನಾಂಕ 02ನೇ ಆಗಸ್ಟ್ 2023ರಂದು ಸ್ವತ್ತನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಮೂಲಕ ಸಾಲಗಾರರಿಗೆ ತಿಳಿಸುವುದೇನೆಂದರೆ ಕಾಯ್ದೆಯ ಸೆಕ್ಷನ್ 13 ರ ಉಪ–ವಿಭಾಗ (8) ನಿಬಂಧನೆಗಳಿಗೆ

ಲಭ್ಯವಿರುವ ಸಮಯಕ್ಕೆ ಸಂಬಂಧಿಸಿದಂತೆ, ಭದ್ರತಾ ಸ್ವತ್ತುಗಳನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ. ಸಾಮಾನ್ಯವಾಗಿ ಸಾರ್ವಜನಿಕರು ಮತ್ತು ವಿಶೇಷವಾಗಿ ಸಾಲಗಾರರಿಗೆ ಈ ಮೂಲಕ ಎಚ್ಚರಿಸುವುದೇನೆಂದ ಈ ಆಸ್ತಿಯ ಕುರಿತು ಮತ್ತು ಯಾವುದೇ ವ್ಯವಹಾರಗಳೊಂದಿಗೆ ವ್ಯವಹರಿಸಬಾರುದ. ಒಂದು ವೇಳೆ ವ್ಯವಹ-ರಿಸುವುದಾದಲ್ಲಿ ಈ ಆಸ್ತಿಯು ಮೇ ಚೋಳಮೆಂಡಲಂ ಇನ್ ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ ಲಿಮಿಟೆಡ್ ನ ಅಧಿನಕ್ಕೆ ಒಳಪಟ್ಟಿದ್ದು, ಮತ್ತು ಅದರ ಅಡಿಯಲ್ಲಿ ಇಲ್ಲಿ ಉಲ್ಲೇಖಿಸಲಾದ ರೂ. 27,61,830/– (ರೂಪಾಯಿ ಇಪ್ಪತ್ತೇಳು ಲಕ್ಷ ಅರವತ್ತೊಂದು ಸಾವಿರ ಎಂಟು ನೂರಾ ಮೂವತ್ತು ಮಾತ್ರ) ದಿನಾಂಕ 18–10–2022ರಂತೆ

ಮತ್ತು ಅದರ ಬಡ್ಡಿಗೆ ಒಳಪಟ್ಟಿರುತ್ತದೆ. ಸ್ವ<u>ತ್ತಿನ ಎಲ್ಲ</u> ಭಾಗ-ವಿಭಾಗ ಸೇರಿ ಸೈಟ್ ನಂ. 16, 17 & 18, ಸ್ವತ್ತಿನ ನಂ. 77, ಖಾತಾ ನಂ. 2996. ಖಾನೆಶುಮಾರಿ ನಂ. 3364/16, 17, 18, ನಾಗರಬಾವಿ ಗ್ರಾಮ, ಯಶವಂತಮರ ಹೋಬಳಿ, ಬೆಂಗಳೂರು ಉತ್ತರ ತಾಲೂಕು, ಬಿಬಿಎಂಪಿ ವ್ಯಾಪ್ತಿ ಚ<mark>ಕಬಂದಿ: ಪೂರ್ವ:</mark> ದಿ. ಮುನಿಯಪ್ಪ ಅವರ ಆಸ್ತಿ, **ಪಶ್ಚಿಮ** ಮುನಿಯಪ್ಪ ಅವರ ಆಸ್ತಿ, **ಉತ್ತರ: ಖಾಸಗಿ** ಆಸ್ತಿ, **ದಕ್ಷಿಣ: ರಸ್ತೆ**, ಅಳತೆ: ಪೂರ್ವ–ಪಶ್ಚಿಮ: 90 ಅಡಿ ುತ್ತರ–ದಕ್ಷಿಣ: 25 ಅಡಿ.

ಸಹಿ/-ಅಧಿಕೃತ ಅಧಿಕಾರಿ ಮೆ॥ ಚೋಳಮಂಡಲಂ ಇನ್ ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ ಲಿಮಿಟೆಡ್



### DOW DCX Systems Ltd (formerly known as DCX Cable Assemblies Pvt Ltd)

Reg.Off.Add: Aerospace SEZ sector, Plot Nos.29,30 and 107, Hitech Defence and Aerospace Park, Kavadadasanahalli, Bengaluru Rural - 562110. CIN: L31908KA2011PLC061686, Website: www.dcxindia.com, Telephone: + (91) (80) 67119555

EXTRACT OF STANDALONE AND CONSOLIDATED UNAUDITED FINANCIAL RESULTS FOR THE QUARTER ENDED JUNE 30, 2023 (Rs.in Millions )

m		1	STAND	DALONE		1	CONSO	LIDATED	
SI.	01.000000000000000000000000000000000000	Qu	arter End	ed	Year Ended	Qu	arter Ende	d	Year Ended
No.	PARTICULARS	30.06.2023	31.03.2023	30,06.2022	31.03.2023	30.06.2023	31.03.2023	30.06.2022	31.03.2023
		(UNAUDITED)	(AUDITED)	( AUDITED )	( AUDITED)	(UNAUDITED)	(AUDITED)	( AUDITED )	( AUDITED)
1,	Total Income from Operations	1,701.03	5,105.45	2,132.54	12,536.29	1,701.03	5,105.45	2,132.54	12,536.34
2.	Net Profit / (Loss) for the period (before Tax, Exceptional and/or Extraordinary Items)	117.71	504.00	66.68	861.03	115.18	504.36	64.71	857.72
3	Net Profit / (Loss) for the period before tax (after Exceptional / or and Extraordinary items)	117,71	504.00	66.68	861.03	115.18	504.36	64.71	857.72
4	Net Profit / (Loss) for the period after tax (after Exceptional and/or Extraordinary items)	98.50	410.89	57,64	720.12	95.97	411.26	55.68	716.81
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	119.01	428.63	57.90	738.29	116.48	428.99	55.94	734.98
6	Paid-up Equity Share Capital (Face value of Rs.2/- per share)	193.45	193.45	154.80	193,45	193.45	193.45	154.80	193,45
7	Reserves (excluding Revaluation Reserve)		+	0.00	5,477.13	-		- (~	5,473.76
8	Earnings Per Share (of Rs.2/- each) (for continuing and discontinued operations) (Not Annualised)				Let	Lean	1.		
	1. Basic (Rs)	1.02	4.25	0.74	8.47	0.99	4.25	0.72	8.44
1	2. Diluted (Rs)	1.02	4.25	0.74	8.47	0.99	4.25	0.72	8.44

NOTE: 1. The above unaudited financial results were reviewed by the Audit Committee and approved by the Board of Directors at its meeting held on August 03, 2023. 2.The unaudited financial results for the current quarter ended on June 30, 2023 have been subject to Limited Review by the Statutory Auditors of the Company. The unmodified review report of the Statutory Auditors is being filed with the BSE Limited and National Stock Exchange of India Limited. 3.The above is an extract of the detailed format of unaudited financial results filed with the Stock Exchanges vide Regulation 33 of the SEBI (Listing Obligation and Disclosure Requirements) Regulations, 2015. The full format of the unaudited financial results is available on the Stock Exchange websites ( https://www.nseindia.com) (https://www.bseindia.com) and also on the Company's website ( https://www.dcxindia.com) 4. Previous period's figures have been regrouped/ reclassified wherever necessary.

For DCX Systems Limited

Sd/-Dr.H S Raghavendra Rao

Chairman & Managing Director DIN: 00379249

ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿ., ಎ.ಓ. #14, ಸೌತ್ ಎಂಡ್ ರಸ್ತೆ, ಶೇಷಾದ್ರಿಮರಂ, ಬೆಂಗಳೂರು – 560 020. ಸ್ಥಿರಾಸ್ತಿ ಬಹಿರಂಗ ಹರಾಜು ಮಾರಾಟ

ಫೋನ್: 23562229 23460051

ಸೆಕ್ಯೂರಿಟ್ಟಿಜೀಶನ್ ಅಂಡ್ ರಿಕನ್ ಸ್ಟಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಟ್ ಮತ್ತು ಎನ್ಫ್ ಫೋರ್ಸ್ ಆಫ್ ಸೆಕ್ಯೂರಿಟ್ಗೆ ಇಟ್ಟ್ ನ 2002 ನಿಯಮ 8(6)ರ ಸೆಕ್ಯೂರಿಟ್ಗಳು ಇಂಟರೆಸ್ಟ್ (ಎನ್ಫ್ ಫೋರ್ಸ್ ಮೆಂಟ್) ನಿಯಮ 2002ರ ಪ್ರಕಾರ ಕೆಳಗೆ ಸೂಚಿಸಿರುವ ಸಾಲಗಾರರು ಬ್ಯಾಂಕಿಗೆ ಬರಬೇಕಾದ ಜಾಕಿಯನ್ನು ಪಾವತಿಸುವಲ್ಲಿ ವಿಫಲರಾಗಿರುವುದರಿಂದ ಈ ನೋಟೀಸನ್ನು ನೀಡಲಾಗಿದೆ. ಸೆಕ್ಯೂರಿಟ್ಟಿಜೀಶನ್ ಅಂಡ್ ರಿಕನ್ ಸಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಟ್ ಮತ್ತು

ಎನ್ಫ್ಯೋರ್ಸ್ ಮಂಚ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್ ಆ್ಟ್ಸ್ 2002 ರ (SARFAESI) ಕಾಯ್ದೆಯಲ್ಲಿ ಸೆಕ್ಟನ್ 13(4) ರ ಅನ್ನಯ ಮಹಿ**ಇ ಕೋ-ಆಪರೀಟರ್ ಬ್ಯಾಂಕ್ ಲ್ಲಿ ಲೆಂಗಳೂರು** ಆರಿಕೃತ ಅಧಿಕಾರಿಯವರಿಂದ ಮೇಲ್ಕಂಡ ಕಾಯ್ದೆಯ ಆನ್ರಯ ಬ್ಯಾಂಕು ತನ್ನ ಆಧಿಕಾರಗಳನ್ನು ಚಲಾಯಿಸಿ, ಬ್ಯಾಂಕು ತನೆಗೆ ಬರವೇಶದ ಬಾಕಿ ವಸೂಲಿಗಾಗಿ **ಸೆಡ್ಮೂಲ್ – 1 ಭಾಗ–ವಿ ಮತ್ತು ಪರಸ್ಕರ್ – 1 ಭಾಗ–ವಿ ಯಲ್ಲಿ**ಯವ ಆಸ್ತಿಗಳನ್ನು ಸೂಚಿಸಿರುವಂತೆ ಕೆಳಕಂಡ ನಿಯಮ ಮತ್ತು ಪರತ್ರಗಳಿಗೆ ಆನ್ರಗರಣವಾಗಿ ಮಾರಾಟಮಾಡಲಾಗುತ್ತದೆ.

ಮಾರಾಟದ ದಿನಾಂಕ 22.08.2023 ಮಾರಾಟದ ಸ್ಥಳ ಮಹಿಳಾ ಕೋ-ಆಪರೇಟವ್ ಬ್ಯಾಂಕ್ ಲಿ., ಎ.ಓ. ನಂ. 14, ನೌತ್ ಎಂಡ್ ರಸ್ತೆ, ಶೇಪಾದ್ರಿಸುರಂ, ಬೆಂಗಳೂರು-560020. ಪೆಡ್ಯೂಲ್-1 ಬಾಗ-ಎ ರಲಿನ ಆಸಿಯ ವಿವರ

ಕ್ರಮ ಸಂಖ್ಯೆ	ಸಾಲಗಾರರು/ಸಹಸಾಲಗಾರರ ಹೆಸರು	ಆಸ್ತಿಯ ವಿವರಣೆ	ಮೀಸಲು ಬೆಲೆ ರೂ.ಗಳಲ್ಲಿ	ಮುಂಗಡ ಶೇವಣಿ ರೂಗಳಲ್ಲಿ	ಮಾರಾಟದ ಸಮಯ
		(2)	(3)	(4)	(5)
l.	ಶ್ರೀಮತಿ ಸರೋಜ ಕೋಂ ಆರ್. ದಿನೇಶ್ ನಂ. 59, 'ನಕ್ಷತ್ತ', 4ನೇ ಮುಖ್ಯರಸ್ತೆ, ಜೈ ಹನುಮಾನ್ ವಾಟರ್ ಸರ್ವೀಸ್ ಸ್ಟೇಷನ್ ಎದುರು, ರೈಲ್ವೇ ಗೇಟ್ ಹತ್ತಿರ, ಪೈಪ್ ಲೈನ್, ವಿಜಯನಗರ 2ನೇ ಫ್ಟ್ಯಾ ವೆಂಗಳೂರು-40, ಚಾರ್ಮನುವಾರರು: 1) ಶ್ರೀ ಆರ್. ದಿನೇಶ್ ಬೆನ್ ಲೇಟ್ ಎಮ್, ರಾಮಯ್ಯ ನಂ. 59, 'ನಕ್ಷತ್ತೆ', 4ನೇ ಮುಖ್ಯರಸ್ತೆ, ಜೈ ಹನುಮಾನ್ ವಾಟರ್ ಸರ್ವೀಸ್ ಸ್ಪೇಷನ್ ಎದುರು, ರೈಲ್ವೇ ಗೇಟ್ ಪತ್ರಿರ, ಪೈಪ್ ಲೈನ್, ವಿಜಯನಗರ 2ನೇ ಫ್ಟ್ಯಾ ಬೆಂಗಳೂರು-40, 2) ಶ್ರೀ ಅಧಿವೇಶ್ ಬಿ.ಎಸ್, ಬನ್ ಶ್ರೀವರ್ ವಿ.ಬಿ. ನಂ. 2, 4ನೇ ಇ. 1ನೇ ಅಶ್ಯರಸ್ತೆ, ವೃಷಭಾವಶಿನಗರ, ಕಾಮಾಕ್ತಿಪಾಠ್ಯ, ಬೆಂಗಳೂರು-560079.	ಎಲ್ಲಾ ಭಾಗ ಮತ್ತು ವಿಭಾಗಗಳ ಸ್ಟರಶಸ್ತಿ ಸ್ವಶ್ತು ವಾಸಯೋಗ್ಯ ಕಟ್ಟಡ ಮತ್ತು ಭೂಮಿಯು ಕಾರ್ಮೊರೇಶನ್ ನಂ, 59, ಪಿದಡಿ ನಂ, 33-17-59, (ಹಳೆ ನಂ, 5, ನೈಸ್ ಲೈನ್, ಟೋಳೂರುಪಾಳ್ಯ, ಕಂಪಾಪಾರ ಆಗ್ರಪಾರ) ಇನೇ ಎ-ಅಡ್ಡರಸ್ತೆ, ಹೊಸಹಳ್ಳ ಬಿಡುಮಾಸಿ ಪಾರ್ಡ್, 503, 33, ಟೆಂಗಳೂರು ಇಲ್ಲಿದೆ, ಪ್ರೀರ್ಥಾ ಪೂರ್ವ-ಪಶ್ಚಿಮ: 20'-0" ಆದಿಗಳು ಮತ್ತು ಉತ್ತರ-ಪಕ್ಷಿಣ: 30'-0" ಆಡಿಗಳು ಮತ್ತು ಉತ್ತರ-ಪಕ್ಷಿಣ: 30'-0" ಆಡಿಗಳು ಒಟ್ಟು 600 ಚದರ ಆಡಿಗಳು, ಚಕ್ಷುಬ್ರಾಯ್: ಸೂರ್ವಕ್ಕೆ, ಎಮ್. ಸುಬ್ರಮಣ್ಯರವರ ಸ್ಥಪ್ತ, ಪಶ್ಚಿಮಕ್ಕೆ ಇತರರ ಸ್ಥಪ್ತ, ಉತ್ತರಕ್ಕೆ ರಸ್ತೆ, ದಕ್ಷಿಗಾಕ್ಕೆ, ಕೃಷ್ಣಮೂರ್ತಿ ಮತ್ತು ವೈ ವಿಲಿಯಮ್ ಪಾರ್ಡ್ ರವರ ಸ್ಥಪ್ತ.	tis.66,20,000/~	ta.6,62,000/~	ವೆಂಗ್ಗೆ 11.00 ಗಂಚೆಗೆ

ಸಾಲಗಾರರು/ಸಹ-ಸಾಲಗಾರರ ಹೆಸರು ಶಾಲ ಸೌಲಭ್ಯದ ಸ್ವರೂಪ ಸಾಲದ ಬಾಕಿ (ಮೊಬಲಗು ರೂ.ಗಳಲ್ಲಿ) ಷೆದ್ದೂಲ್-1 ಭಾಗ-ಬಿ ರಲ್ಲಿನ ರೂ.55,21,530/- ಜೊತೆಗೆ ದಿನಾಂಕ: 03.08.2023 ರಿಂದ ಸಾಲ ಬಾಕಿಯ ವಿವರ 1) ಶ್ರೀಮತಿ ಸರೋಜ 2) ಶ್ರೀ ಆರ್. ದಿನೇಶ್ 3) ಶ್ರೀ ಅಭಿಷೇಶ್ ಬಿ.ಎಸ್. ಅಡಮಾನ ತಗಲುವ ಮುಂದಿನ ಬಡ್ಡಿ ಮತ್ತು ವೆಚ್ಚ ಈ ಮೊದಲು ಯಾವುದೇ ಮೊತ್ತದನ್ನು ಪಾದತಿಸಿದ್ದಲ್ಲಿ ಅದನ್ನು ಒಟ್ಟು ಬಾಕಿಯೊಂದಿಗೆ ಹೊಂದಿಸಿಕೊಳ್ಳಲಾಗುವುದು

ಮಾರಾಟ ಪ್ರಕ್ರಿಯೆ ತೂರ್ಣಗೊಂಡ ನಂತರ ಮಾಹಿತಿಗಳು ಅಥವಾ ಆಫರ್ಗಳನ್ನು ನಿಮ್ಮಿಂದ ಸ್ವೀಕರಿಸಲಾಗುವುದಿಲ್ಲ. ಈ ಮೂಲಕ ಸೂಚಿಸುವುದೇನೆಂದರೆ ಷೆಡ್ಕೂಲ್–I ಧಾಗ–ಎ ಯಲ್ಲಿ ಆಸ್ತಿಯು ಹಾಗೂ ಷೆಡ್ಕೂಲ್–I ಧಾಗ–ಏ ಯಲ್ಲಿ ಎವೆ ಸಾಲಗಳಿಗಿಂತ ಕಡಿಮೆ ಇದ್ದಲ್ಲಿ ಬರಬೇಕಾದ ಬಾಕಿ ವಸೂಲಾತಿಗಾಗಿ ಕಾನೂನಿನಸ್ವಯ ಜ್ಯಾಂಕು ಕ್ರಮ ಕೈಗೊಳ್ಳುತ್ತದೆ ಮಾರಾಟದ ನಿಯಮಗಳು:

ಜ್ನೊಲ್–1. ಭಾಗ–ಜ ಯಲ್ಲಿರುವಂತೆ ಸಾಲಗಳು ಮತ್ತು ವೆಚ್ಚಗಳನ್ನು ದಿಣಂಕ 21.08.2023 ರಂದು ಸಂಚೆ 4.00 ಗಂಟೆಗೆ ಅಥವಾ ಮುಂಚಿತವಾಗಿ ಪಾವತಿಸಿದ್ದಲ್ಲಿ ಅಧಿಕೃತ ಅಧಿಕಾರಿಯವರು ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಸಬಹುದು

ಮಾರಾಟವನ್ನು ಎಲ್ಲಿ ಹೇಗಿದೆ. ಈ ಮತ್ತು ಯಾವುದೇ ಆಧಾರವನ್ನು ಪಡೆಯದೆ ಮತ್ತು ಯಾವುದೇ ಸ್ಥಿತಿಯಲ್ಲಿ ಅಥವಾ ಇತರೆ ಯಾವುದೇ ಕಾರಣಗಳು ಆಸ್ತಿಗೆ ಧಕ್ಕೆಯಾಗದಂತೆ ಮಾರಾಟ ಮಾಡಲಾಗುವುದು. ದ್ಯಾಂಕು ಆಸ್ತಿಗೆ ಧಕ್ಕೆ ಬರಬಹುದಾರ ಯಾವುದೇ ಸ್ಥಿತಿಗೆ ಅಥವಾ ಯಾವುದೇ ಹಕ್ಕುಗಳಿಗೆ ಏನಾಜ್ಯಾರರಾಗಿರುವುದಿಲ್ಲ. ಷೆಡ್ರೂಲ್-1. ಭಾಗ-ಪಿ ರಲ್ಲಿ ನಿರ್ದಿಷ್ಟವಾಗಿ ನಮೂದಿಸಲಾಗಿರುವ ವಿವರಗಳು ಬ್ಯಾಂಕಿಗೆ ತಿಳಿದಿರುವ ನಿಖರವಾದ ವಿವರಗಳಾಗಿರುತ್ತವೆ ಮತ್ತು ಇದರಲ್ಲಿನ ಯಾವುದೇ ತಮ್ಮಗಳಿಗೆ. ತಮ್ಮ ಹೇಳಿಕೆ ಅಥವಾ ತೆಗೆದು ಹಾಕಿರುವ ವಿವರಗಳಿಗೆ

ದ್ಯಾಂಕು ಉತ್ತರದಾಯಿತ್ತವಲ್ಲ ದಾಖಲಾದ ಕಾರಣಗಳಿಗೆ ಮಾರಾಟವನ್ನು ರದ್ದುಗೊಳಿಸುವ್ರಮುಂದೂಡುವ ಮತ್ತು ಸಲ್ಲಿಸಲಾದ ಜಿಡ್ಗಗಳನ್ನು ವಾಪಾಸು ಮಾಡುವ ಪಕ್ಷನ್ನು ಅಧಿಕೃತ ಆಧಿಕಾರಿಯವರ ನಿರ್ಣಯಕ್ಕೆ ಬಿಟ್ಟದ್ದು ಮತ್ತು ಈ ಕುರಿತು ಬಿಡ್ಡದಾರರಿಂದ ಯಾವುದೇ ಕ್ರೈಮನ್ನು ಆಥವಾ ಯಾವುವೇ ಪ್ರತಿನಿಧಿಗೆ ದ್ಯಾಂಶ್ ಅವಕಾಶ*ೀ*ಡುವುದಿಲ್ಲ.

ಕ್ಷ್ಯಾಮಂತ್ರ ಅಥವ ಉಪ್ಪಾಪ್ ಪ್ರಕ್ರಾಂಗ ಅಭಿಕ್ರ ಅವರ್ಣ ನಿರ್ದೇಶ್ವವನ್ನು ಕಡಲೇ ಹಾವತಿಸಬೇಕು ಮತ್ತು ಬಾಕಿ ಮೊತ್ತವನ್ನು ಬ್ಯಾಂಕಿನಿಂದ ಮಾರಾಟವು ದೃರೀಕರಣಗೊಳಿಸಿ, 15 ದಿನಗಳೊಳಗೆ ಪ್ರಾವತಿಸಬೇಕು, ಸದರ ಮೊತ್ತವನ್ನು ನಿಗಧಿ ಪಡಿಸಿದ ದಿನಾಂಕದ ಒಳಗೆ ಪಾವತಿಸಲು ಎಫಲರಾದಲ್ಲಿ ಖರೀದಿದಾರರೆಂದು ನಿರ್ಧರಿಸಿದ ವೃಕ್ತಿಯು ಈವರೆಗೆ ಪಾವತಿಸಿದ ಇಎಂಡಿಯೂ ಒಳಗೊಂಡಂತೆ ಮೂರ್ತಿ ಮೊತ್ತವನ್ನು ಮುಟ್ಟುಗೋಲು ಪಾಕಿಕೊಳಲಾಗುವುದು ಮತ್ತು ಆ ಆಸ್ತಿಯನ್ನು ಮರು ಮಾರಾಟ ಮಾಡಲಾಗುವುದು ಹಾಗೂ ಈ ಸುಸ್ತಿದಾರರಿಂದ ಖರೀದಿದಾರರಿಗೆ ಆಸ್ತಿಯ ಮೇಲೆ ಯಾವುದೇ ಕ್ಷೇಮಗಳು ಇರುವುದಲ್ಲ.

ಹಾಕಿಸೂರ್ಣದ ಸೂರ ಮಾತ್ರವಲ್ಲ ನಗಳ ವರ್ಷದ ವರ್ಷದ ವರ್ಷದಿನ ವರ್ಷದರ್ಶದಲ್ಲಿ ಮರೀದದರಾರದಲ್ಲ ಎಂದು ಈವರಿಗೆ ಪಾತನಾಗ ಇದಂದರು ಭೇಗಿನಂಡರೆ ಮೊರ್ತಿ ಮೊರ್ತಿಮ್ನ ಮುಟ್ಟಿಗೋಟ್ ಪಾಕಿಕೊಳ್ಳಲಾಗುವುದು ಮಾರ್ಡ ಮಾತ್ರದ ಮಾತ್ರದ ಹೆಗ್ಗಳು ಸುತ್ತಿದ್ದಾರೆಯ ಬರುದಿದ್ದಾರರಿಗೆ ಅಫಿಯ ಮೇಲೆ ಯಾವುದೇ ಕ್ಷೇಮಗಳು ಇರುವುದಿಲ್ಲ.

5. ಮಾರಾಟ ಪತ್ರವನ್ನು ನೀಡಿದ ನಂತರೆ ಮಾರಾಟವಾಡು ಮಾರ್ಗಿ ಗೋಸಲಾಗುವುದು ಮತ್ತು ಆ ಕುರಿತು ಯಾವುದೇ ಕ್ಷ್ಮೈಮಗಳಿಗೆ ಬ್ಯಾಂದಿ ಅವಕಾಶ ನೀಡುವುದಿಲ್ಲ. ಮಾರಾಟವನ್ನು ಯಾವುದೇ ಸಂಕ್ಷೆ ಕಾರಣಗಳಿಂದ ರದ್ದುಗೊಳಿಸುವ ಸಂದರ್ಭವನ್ನು ಮಾರ್ಡ ಮಾಡಲು ಪ್ರಾರಂತ ಮಾರುವುದಿಲ್ಲ ಪ್ರತಿದ್ದಿಯನ್ನಾಗಲ್ಲಿ ಸೂಚಿಸುವುದಿಲ್ಲ. ಮಾರಾಟವನ್ನು ಯಾವುದೇ ಸಂಕ್ಷೆ ಕಾರಣಗಳಿಂದ ರದ್ದುಗೊಳಿಸುವ ಮುಂದೂಡುದ ಅಥವಾ ಯಾವುದೇ ಪರ್ಣವಾದರು ಪ್ರಕ್ರಿಸುವಂತಿಲ್ಲ.

7. ಮಾರ್ಥ ಬಿಡುಗಳನ್ನು ಯಾವುದೇ ಪರಕರಲ್ಲಿ ಅಂಗೀಕರಿಸುವ/ವಿರಸ್ಥಳನ್ನು ಬರುದಾಯಿಸುವ, ಮಾರ್ವಡಿನಿನಾರ ಯಾವುದೇ ಮಾರಾಟವ ನಿಯಮವನ್ನು ಮನ್ನು ಮಾಡುವ ಅಧಿಕಾರವನ್ನು ವ್ಯಾಂಕ ಕಾರ್ಯುರಿಸಿಕೊಂಡಿದೆ.

8. ಶಾಸನೆದಿದ್ದ ವಾಕಿಗಳು, ನೀರಿನ ಜಾರ್ಜ್ಗಳು ಮಾರ್ಗಳು ಪ್ರತಿದ್ದ ಪರ್ಣವಾಗುತ್ತಿದ್ದ ಮಾರ್ನಡೆ ಪ್ರವರ್ಣ ಪತ್ರತ್ವ ಪ್ರತಿದ್ದ ಮಾರ್ತಡೆ ಪ್ರಕರಣಗಳು ಮುಂದೂಡುವ ನಿರುವ ಪರ್ಣವಾಗುತ್ತಿದ್ದ ಮಾರ್ತಡೆ ಪ್ರಕರಣಗಳು ಮುಂದೂಡುವ ಕ್ರಿಸುವಂತೆ ಪ್ರಕರಣಗಳು ಪ್ರತಿದ್ದ ಮಾರ್ಗಳ ಮತ್ತು ಅಥವಾ ಬಿಲ್ಲರ್ ಸೊಸ್ಟೆಟಿ ಆಸೋಸಿಯೇಡನ್/ಕಾಂಡೋನಿನಿಯು/ಆರ್ಪಾಸ್ ಮುಂದೂರರು ಅಥವಾ ಮಾರ್ಡವಾಗು ಪ್ರತನ್ನ ಬರೆದು ಕೊಡುವ ಮುಂಡೆ ಮಾರ್ತಪ್ರವರ್ಧಿ ಮಾರ್ನವಾಗು ಪ್ರತಿದ್ದ ಮಾರ್ತವನ್ನು ಬರೆದು ಕೊಡುವ ಮುಂಡೆ ಪ್ರತಿದ್ದ ಮಾರ್ತವನ್ನು ಬರೆದು ಕೊಡುವ ಮುಂಡೆ ತಮ್ಮತ್ತ ಪರ್ಥವಾಗಿ ಮತ್ತ ಮಾರಾಟಕ್ಕೆ ಪ್ರವರ್ಧನಾಗಿ ಪ್ರಕರಣಗಳು ಮತ್ತ ಮಾರ್ನವಾಗು ಪ್ರತಿದ್ದ ಪ್ರಕರ್ಣ ಪ್ರತಿದ್ದ ಮುಂದೂರು ಎಲ್ಲ ಹೇಗಿದೆಯೇ ಪಾಗೆ ಅಧಾರದ ಮೇಲೆ ಆಸ್ತಿಯನ್ನು ಮುಂದೂರನಿಕೆ ಪ್ರವರ್ಧನ್ನ ಪರ್ವವಾಗು ಪ್ರಕರ್ಣ ಮುಂದೂರನಿಕೆ ಪ್ರವರ್ಧನ್ನ ಪರ್ವವಾಗು ಪ್ರತ್ತ ಪರ್ವವಾಗು ಪ್ರತನ್ನ ಪ್ರವರ್ಧ ಪ್ರತ್ರ ಮುಂದೂರನಿಕೆ ಪ್ರವರಸ್ಥ ಸ್ಥಾರ್ಣ ಪ್ರತ್ರ ಪ್ರಕರ್ಣ ಮುಂದೂರನಿಕೆ ಪ್ರವರ್ಧ ಪ್ರತ್ರ ಪ್ರಕರ್ಣ ಮುಂದೂರನಿಕೆ ಪ್ರವರಗಳು ಮುಂದೂರನಿಕೆ ಪ್ರವರಸ್ಥ ಮುಂದೂರನಿಕೆ ಪ್ರವರಸ್ಥ ಸ್ಥಾರ್ಣ ಮುಂದೂರನಿಕೆ ಪ್ರವರ್ಧ ಸ್ಥಾರ್ಣ ಪ್ರತ್ರ ಪ್ರವರಸ್ಥ ಸ್ಥಾರ್ಣ ಪ್ರತ್ರ ಪ್ರವರ್ಧ ಪ್ರಮಾಣದ ಪ್ರತ್ರ ಪ್ರವರ್ಥ ಸ್ಥಾರ್ಣ ಮುಂದೂರನಿನ ಪ್ರವರಸ್ಥ ಸ್ಥಾರ್ಣ ಮುಂದೂರನಿನ ಪ್ರವರ್ಧ ಸ್ಥಾರ್ಣ ಮುಂದೂರನಿನ ಪ್ರವರ್ಧ ಸ್ಥಾರ್ಣ ಪ್ರತ್ರ ಪ್ರಕ್ರ ಸ್ಥಾರ್ಣ ಪ್ರತ್ರ ಪ್ರವರಸ್ಥ ಸ್ಥಾರ್ಣ ಪ್ರತ್ರ ಪ್ರತ್ರ ಪ್ರವರ್ಧ ಸ್ಥಾರ್ಣ ಪ್ರವರ್ಧ ಸ್ಥಾರ್ಣ ಪ್ರತ್ರ ಪ್ರತ್ರ ಪ್ರವರ್ಧ ಸ್ಥಾರ್ಣ ಪ್ರವರ್ಧ ಸ್ಥಿಸ್ ಸ್ಥಾರ್ಣ ಪ್ರವರ್ಧ ಸ್ಥಾರ್ಣ ಸ್ಥಾರ್ಣ ಪ್ರವರ್ಧ ಸ್ಥಾರ್ಣ ಸ್ವ

ನಿರ್ಣಯಕ್ಕೆ ಬಟ್ಟಮ್ಮ. ಇಂಥ ಸಮಯದಲ್ಲಿ ಬೆಡ್ಡಿನ ಮೊತ್ತವನ್ನು ಹೆಚ್ಚಸುವ ಅಥವಾ ಜಡ್ ನವಿಧಾನವನ್ನು ಬದಲಾಯಿಸುವ ಅಧಿಕಾರವನ್ನು ಅಧಿಕೃತ ಅಧಿಕಾರಿಯವರು ಹೊಂದಿರುತ್ತಾರೆ. ದಲ್ಲಾಳಿ | ಮಧ್ಯವರಿತ್ರಗಳಿಗೆ ಯಾವುದೇ ಅವಕಾಶಗಳಿರುವುದಿಲ್ಲ. ಇಷ್ಟಾರಾರರು ಮಾತ್ರ ಹರಾಜನೆನಲ್ಲಿ ಭಾಗವಹಿಸುತಕ್ಷದ್ದು ಸಾಲಗಾರರಿಗೆ ಮಾರಾಟದ ನೋಟೀಸ್ ನೀಡಲಾದ ದಿಣಾಂಕ: 03.08.2023.

ಇಚ್ಚಸುವ ಬಿಡ್ ದಾರರು ಆಸ್ತಿಯನ್ನು ಪರಿವೀಕ್ಷಿಸಲು ಮತ್ತು ಹೆಚ್ಚಿನ ವಿವರಗಳಿಗೆ ಮೋಹನ್ ಗಂಗಾಧರ್ – ಮೊಬೈಲ್: 8549009966 ಇವರನ್ನು ಸಂಪರ್ಕಿಸುವುದು.

ಸಹಿ/- ಅಧಿಕೃತ ಅಧಿಕಾರಿ ಮಹಿಳಾ ಕೋ-ಅಪರೇಟಿವ್ ಬ್ಯಾಂಕ್ ಲ್ಲಿ ಬೆಂಗಳೂರು

CMYK